

## ದಿನಾರಾಚನಾ ಸಂದೇಶ


ಪಾಸ್ಕಾಂ ಫೆಸ್ಟ್ ಆಮಿ ಫ್ಲಡಾ ಸಂತೊಸಾನ್ ಆಚರಣ್ ಕೆಲೆಂ. ಹ್ಯಾ ಮಾರಿಫಾತ್ ಜೆಜುಚ್ಯಾ ಕಷ್ಟಾಂ, ಮರಣ್ ಆನಿ ಜಿವಂತ್ಪಣಾಂತ್ ಆಮಿ ವಾಂಟಿಲಿ ಜಾಲ್ಯಾಂವ್. ಪಾಸ್ಕಾಂ ಕಾಳಾಂತ್ ಆಸ್ಚ್ಯಾ ಹ್ಯಾ ವಗ್ತಾ ಮೇ ಮಹಿನ್ಯಾಚೊ 'ಎಕ್ವಟ್' ಅಂಕೊ ಪಾಸ್ಕಾಂಚೊ ವಿಶೇಷ್ ಅಂಕೊ ಜಾವ್ನ್ ಭಾಯ್ರ್ ಹಾಡ್ತಾನಾ, ತುಮ್ಕಾಂ ಸರ್ವಾಂಕ್ ಫಿರ್ಗಜ್ ಕುಟ್ಮಾಚ್ಯಾ ಸಾಂದ್ಯಾಂಕ್ ಗಾವಾಂತ್ ತಶೆಂ ಪರ್ಗಾವಾಂತ್ ಆಸ್ಲೆಲ್ಯಾಂಕ್ ಜೆಜುಚ್ಯಾ ಜಿವಂತ್ಪಣಾಚ್ಯಾ ಫೆಸ್ತಾಚೆಂ ಶುಭಾಶಯ್ ಪಾತ್ಯೆತಾಂ. ಜಿವಂತ್ ಜೆಜುಚೆಂ ಸಮಾಧಾನ್, ಸಂತೊಸ್ ಆಮ್ಚ್ಯಾ ಕುಟ್ಮಾಂನಿ ಸದಾಂಚ್ ರಾಜ್ ಕರುಂದಿ ಮ್ಹಣ್ ಆಶೆತಾಂ.



ಪಾಟ್ಲೆಂ ವರಸ್ ಆಮ್ಚ್ಯಾ ಫಿರ್ಗಜೆಕ್ “ಮಾಗ್ಣಾಚೆಂ ವರಸ್” ಜಾವ್ನ್ಯಾಸ್ಲೆಂ. 2016 ಜುಲಾಯ್ ಮಹಿನ್ಯಾ ಥಾವ್ನ್ ಹರೈಕಾ ಮಹಿನ್ಯಾಂತ್ ಪ್ರತ್ಯೇಕ್ ಇರಾದ್ಯಾ ಖಾತಿರ್ ಮಹಿನೊಭರ್ ಇಗರ್ಜೆಂತ್ ಲಿತುರ್ಜೆ ಕಾರ್ಯಾ ವೆಳಾರ್ ಆಮಿ ಮಾಗ್ಣೆಂ ಭೆಟಯ್ಲಾಂ. ಹ್ಯಾ ಮಹಿನ್ಯಾಂತ್ ಆಮಿ “ಕಾಜಾರಿ ಜೊಡ್ಯಾಂ” ಖಾತಿರ್ ಮಾಗ್ತಲ್ಯಾಂವ್. ಮೇ ಮಹಿನ್ಯಾಚ್ಯಾ ಆಕ್ರೆಕ್ ಮಿಸಾಚೆಂ ಬಲಿದಾನ್ ಭೆಟವ್ನ್, ಮರಿಯೆ ಮಾಯೆಚ್ಯಾ ಗ್ರೊಟ್ವ್ಯಾ ಮುಕಾರ್ ತೇರ್ಸೆ ಕರುನ್ ಹೆಂ ವರಸ್ ಆಮಿ ಸಂಪಯ್ತಾಂವ್. ಪಾಟ್ಲಾ ವರಾಂತ್ ಮಾಗ್ಣಾ ಮಾರಿಫಾತ್ ಜೆಜುಚ್ಯಾ ಸಂಬಂಧಾಂತ್ ವಾಡೊಂಕ್, ತಶೆಂಚ್ ಎಕಾಮೆಕಾ ಖಾತಿರ್ ಮಾಗೊಂಕ್ ಆಧಾರ್ ದಿಲ್ಲ್ಯಾ ಧನ್ಯಾ ದೆವಾಚೊ ಉಪ್ಕಾರ್ ಭಾವುಡ್ತಾಂ. ಆಮಿ ಘೆತ್ಲಲ್ಯಾ ಧ್ಯೇಯಾ ಪರ್ಮಾಣೆಂ ಆಯೋಜಿತ್ ಕೆಲ್ಲಿಂ ಸರ್ವ್ ಕಾರ್ಯಕ್ರಮಾಂ ಯಶಸ್ವಿ ರಿತಿನ್ ಆಚರಣ್ ಕರುಂಕ್ ಆಧಾರ್ ದಿಲ್ಲ್ಯಾ ಆನಿ ಹ್ಯಾ ಕಾರ್ಯಕ್ರಮಾಂನಿ ಭಾಗ್ ಘೆತ್ಲಲ್ಯಾ ಸರ್ವಾಂಚೊ ಆಭಾರ್ ಮಾಂದ್ತಾ.

ಹ್ಯಾ ದಿಸಾಂನಿ ಲಗ್ನಾ ಭಾಂದಾಂತ್ ಎಕ್ವಟ್ವಾಂ ಸರ್ವ್ ಜೊಡ್ಯಾಂಕ್ ಬರೆಂ ಮಾಗ್ತಾಂ. ಲಗ್ನ್ ಎಕ್ ಪವಿತ್ರ್ ಭೆಸ್. ದೆವಾನ್ ಭುಮಿ ವೈಕುಂಟಾಂತ್

ಆದಾಂವ್ಕ್ ಆನಿ ಎವೆಕ್ ಸಾಂಗಾತಾ ಹಾಡ್ಜೆ ಮಾರಿಫಾತ್ ಘಡ್ಲೊಲೊ ಭೆಸ್. ಕಾನಾ ನಗರಿ ಲಗ್ನಾ ಮೆಷ್ಟಾಂತ್ ಹಾಜರ್ ಜಾಲ್ಲ್ಯಾ ಜೆಜುನ್ ಸಾಕ್ರಾಮೆಂತಾಚ್ಯಾ ಪಾಂವ್ಡ್ಯಾಕ್ ಉಬಾರ್ಲೊ ಹೊ ಭೆಸ್. ಲಗ್ನಾಂತ್ ಎಕ್ವಟ್ಲೆಲ್ಯಾ ದಾದ್ಲ್ಯಾನ್ ಆನಿ ಸ್ತ್ರೀಯೆನ್



ಆಪ್ಲೆಂ ಸ್ವೀಕಾರ್ ಕೆಲ್ಲ್ಯಾಂ ಭೆಸಾಚೆಂ ಮಹತ್ವ್ ಸವೊನ್ ಎಕಾಮೆಕಾ ಖಾತಿರ್ ಸಮರ್ಪಣಾಚ್ಯಾ ಸ್ಪಿರಿತಾನ್ ಜಿಯೆಂವ್ಕ್ ಆಸಾ. ಬರೆಂ ಕುಟಮ್ ಆಸಾ ಕರ್ಚೆ ವರ್ತಿ ಜವಾಬ್ದಾರಿ ಎಕಾ ಕಾಜಾರಿ ಜೊಡ್ಯಾಕ್ ಆಸಾ. ಆಪ್ಲ್ಯಾ ತಾಗ್ಯಾನ್ ಆನಿ ಸಾಕ್ರಿಫಿಸಾನ್ ಎಕಾಮೆಕಾ ಖಾತಿರ್ ಜಿಯೆಂವ್ಕ್ ಆಪ್ಲೆಂ ಜಿವಿತ್‌ಚ್ ಕ್ರಿಸ್ತಾಚೆಂ ಪ್ರತಿರೂಪ್ ಜಾವ್ನ್ ಜಿಯೆಂವ್ಚ್ಯಾ ಸರ್ವ್ ಕಾಜಾರಿ ಜೊಡ್ಯಾಂಕ್ ಅಭಿನಂದನ್.

ಆಯ್ಲೆವಾರ್ ಕಾಜಾರಾಂಚೊ ಸಂಭ್ರಮ್ ಗದ್ದಾಳಾಯೆನ್, ಆಡಂಬರಾನ್ ಜಾತಾ ತರೀ ಲಗ್ನಾಂತ್ ಎಕ್ವಟ್ಲೆಲಿಂ ಜೊಡಿಂ ಕಾಜಾರಿ ಭೆಸಾಂತ್ ಆಪ್ಲೆ ಜಿವಿತ್ ಮುಂದರುನ್ ವೆಚ್ಯಾಕ್ ಕಷ್ಟಾತಾತ್. ಚಿಲ್ಲರ್ ಕಾರಾಣಾಂ ಖಾತಿರ್ ಲಗ್ನಾಂ ತುಟಾತ್. ಆಪ್ಲೆಂ ದಿಲ್ಲಿ ಉತರ್ ಭಾಸ್, ಕೆಲ್ಲೊ ಸೊಲ್ಲೊ ಘಡ್ಯೆಕ್ ಮೊಡ್ತಾತ್. ಹಾಂವೆ ತಾಂಕಾ ಹಿ ಆಜ್ಞಾ ದಿಲಿ: “ಮ್ಹಜ್ಯಾ ಉತ್ರಾಕ್ ಪಾಳೊ ದಿಯಾ ಆನಿ ಹಾಂವ್ ತುಮ್ಚೊ ದೇವ್ ಜಾತಾಲೊಂ ಆನಿ ತುಮಿಂ ಮ್ಹಜಿ ಪರ್ಜಾ ಜಾತಲ್ಯಾತ್” (ಜೆರೆಮಿಯಾ 7:23) ಮ್ಹಳ್ಳ್ಯಾ ದೆವಾನ್ ಆಜ್ ಪರ್ಯಾಂತ್ ತಾಚ್ಯಾ ಪರ್ಜೆಕ್ ಸೊಡ್ನ್ ಫಾಲುಂಕ್ ನಾ. ಕ್ರಿಸ್ತಾನ್ ಪವಿತ್ರ್ ಸಭೆಚೊ ಮೋಗ್ ಕೆಲೊ, ತಶೆಂ ತುಮಿಂ ತುಮ್ಚ್ಯಾ ಪತೀಣೆಂಚೊ ಮೋಗ್ ಕರಾ. ಪತಿಣೆಯೀ ಆಪ್ಲ್ಯಾ ಪತಿ ಥಂಯ್ ಮಾನಾನ್ ಚಲುಂ ಮ್ಹಣ್ತಾ ಸಾಂ ಪಾವ್ಲ ಎಫೆಜ್‌ಗಾರಾಂಕ್ ಬರಯಿಲ್ಲ್ಯಾ ಪತ್ರಾಂತ್ ಆಪ್ಲ್ಯಾ ಪಾಂಚ್ವ್ಯಾ ಆಧ್ಯಾಯಾಂತ್. “ಕಿತೆಂ ದೆವಾನ್ ಜೊಡಿ ಕೆಲಾಂ ತೆಂ ಮನ್ಶಾನ್ ಮೊಡಿನಾಯೆ” ಪವಿತ್ರ್

ಪುಸ್ತಕಾಂತ್ರಿ ಹಿ ಉತ್ರಾಂ ತಶೆಂಚ್ ಆದರ್ಶ್ ಕ್ರಿಸ್ತಾಂವ್ ಜೊಡ್ಯಾಂಚಿ ದೇಕ್ ಸರ್ವ್ ಕಾಜಾರಿ ಜೊಡ್ಯಾಂಕ್ ಸುಖಾಂತ್ ತಶೆಂ ದುಖಾಂತ್, ಪಿಡೆಂತ್ ತಶೆಂ ಭಲಾಯ್ಕಿಂತ್ ಆಕೇರ್ ಪರ್ಯಾಂತ್ ಸಾಂಗಾತಾ ಜಿಯೆಂವ್ಕ್ ಆಧಾರ್ ಜಾಂವ್ ಮ್ಹಣ್ ಆಶೆತಾಂ.

ಮೊಗಾಚ್ಯಾನೊ, ಭಾಗೆವಂತ್ ಹಫ್ಚಾಚಿ ದೇವ್‌ಸ್ತುತಿ ಅರ್ಧಾಭರಿತ್ ರಿತಿನ್ ಭಕ್ತಿನ್ ಸಂಭ್ರಮುಂಕ್ ಆಧಾರ್ ದಿಲ್ಲ್ಯಾ ಸರ್ವಾಂಕ್ ದೇವ್ ಬರೆಂ ಕರುಂ. ವ್ಹಡ್ ಸಂಖ್ಯಾನ್ ಭಾಗ್ ಘೆತ್‌ಲ್ಲ್ಯಾ ಆಮಾಂ ಸರ್ವಾಂಕ್ ಜಿವಂತ್ ಜೆಜು ಆಪ್ಲ್ಯಾ ಬೆಸಾಂವಾಂನಿ ಭರುಂ ಮ್ಹಣ್ ಮಾಗ್ತಾಂ.

ಮೇ 7 ತಾರಿಕೆರ್ ಆಮ್ಚ್ಯಾ ಫಿರ್ಗಜ್ ಕುಟ್ಮಾಚಿಂ ಭುರ್ಗಿಂ ಪಯ್ಲೆಂ ಪಾವ್ಲಿಂ ಜೆಜುಕ್ ಆಪ್ಲ್ಯಾ ಕಾಳ್ಜಾಂತ್ ಸ್ವೀಕಾರ್ ಕರ್ತಲಿಂ. ಹ್ಯಾ ಸರ್ವ್ ಭುರ್ಗ್ಯಾಂಕ್ ಉಲ್ಲಾಸ್ ಪಾಠವ್ನ್ ಬರೆಂ ಮಾಗ್ತಾಂ. ಎಪ್ರಿಲ್ 20 ತಾರಿಕ್ ಥಾವ್ನ್ ಮೇ 1 ತಾರಿಕ್ ಪರ್ಯಾಂತ್ ಇಸ್ರಾಯೆಲ್ ಆನಿ ಭೊಂವಾರಿಂಚ್ಯಾ ಪವಿತ್ರ ಜಾಗ್ಯಾಂಕ್ ಭೆಟ್ ಕರುನ್ ಆಸ್ಚ್ಯಾ ಯಾತ್ರಿಕಾಂಕ್ ಬರೆಂ ಪಯ್ಲೆ ಮಾಗ್ತಾಂ. ಎದೊಳ್‌ಚ್ಚ್ ಆರ್ಥಿಕ್ ಸಮಿತಿರ್ ಮಂಜೂರ್ ಕರುನ್, ಗೊವ್ಳಿಕ್ ಪರಿಷದ್ ಸಾಂದ್ಯಾಂಚಿ ಅಭಿಪ್ರಾಯ್ ಘೆವ್ನ್ ದಿಯೆಸೆಜಿಚ್ಯಾ ವ್ಹಡಿಲಾಂ ಥಾವ್ನ್ ಪರ್ವಣ್ಣಿ ಘೆತ್‌ಲ್ಲಿಂ ಆನಿ ಫಿರ್ಗಜ್ ಕುಟ್ಮಾಚ್ಯಾ ಗಮನಾಕ್ ಹಾಡ್‌ಲ್ಲಿಂ ಥೊಡಿಂ ಗರ್ಜೆಚಿ ಕಾಮಾಂ ಪ್ರತ್ಯೇಕ್ ಜಾವ್ನ್ ದುರಸ್ತಿ ಆನಿ ನಿರ್ವಾಹಕ್ (Repairs & Maintenance) ವಾವ್ರ್ ಆಮಿ ಎದೊಳ್‌ಚ್ಚ್ ಹಾತಿಂ ಘೆತ್ಲಾ. ಹ್ಯಾ ಕಾಮಾಂ ಪಾಟ್ಲ್ಯಾನ್ ಜಾಯ್ತೊ ಖರ್ಚ್ ಆಸಾ. ತುಮಿ ದಿಂವ್ಚ್ಯಾ ಆರ್ಥಿಕ್ ಕುಮ್ಕೆನ್ ಆನಿ ತುಮ್ಚ್ಯಾ ಸಹಕಾರಾನ್ ತಿಂ ಸರ್ವ್ ವೆಗ್ಳಿಂಚ್ ಪೊಂತಾಕ್ ಪಾವ್ತಲಿಂ ಮ್ಹಣ್ ಭರ್ವಸ್ತಾಂ.

ಜಿವಂತ್ ಜೆಜುಚಿಂ ಆಶೀರ್ವಾದಾಂ ತುಮ್ಚೆರ್ ಮಾಗ್ತಾಂ.  
 ಸದಾಂಚ್ ತುಮ್ಚೆ ಮೊಗಾಳ್  
 ವಿಗಾರ್  
 - ಮಾ ಬಾಪ್ ಜೇಮ್ಸ್ ಡಿ'ಸೋಜ

**ಮೇ ಮಹಿನ್ಯಾಚಿಂ ಕಾರ್ಯಕ್ರಮಾ**

ಮೇ 7 : ಫಿರ್ಗಜೆಂತ್ ಪಯ್ಲೊ ಕುಮ್ಗಾರ್  
 ಮೇ 31: ಗ್ರೊಟ್ವಾ ಮುಖಾರ್ ತೇರ್ಸೆರ್  
 ಮಾಗ್ಣಾಚಿಂ ವರಸ್ ಸಂಘೆಚಿಂ ಸಂಭ್ರಮಿಕ್ ಮೀಸ್

**For making:**

**Altars, Statues & Painting & Repairing**

**For School trips to**

**St Gerosa , St Marys, St Agnes, Roshni Nilaya, Milagres**

**Please contact:**

**Mr Dolphy Theophilis**

**Mob.: 9845794711**

**Attestation Services**

**Degree/ Diploma/I.T.I/ Nursing/ Pharmacy Any Degree Professionals MBBS, MD.**

**Documents Safety :**  
 We C.P. Travels Established over 25 years, experienced in this field, follows certain series of steps during attestation process.

**Attestation & Legalization**

- ▶ HRD Attestations.
- ▶ Delhi Embassy & MEA (Ministry of External Affairs) Notary/Mumbai Mantralaya / MOFA (Ministry of Foreign Affairs). Cultural / SDM / Home Dept. / DOH / MOH.

**Educational Documents**

- ▶ Degree Convocation/ Diploma/ P.G. Degree / Nursing B.E.D. / MS / BTech / CA / S.S.L.C. / PUC.

**Personal Documents**

- ▶ Birth/ Marriage / PCC/ Affidavit / Power of Attorney Medical Certificate / Court Decree / Transalation.

**Courier Cargo & Other services**

**BLUE DART** **DHL** **FedEx** Express

- ▶ Visit Visas/ Short term & Long term-U.A.E & Other Gulf countries.
- ▶ Visa Stamping / Emigration Clearance / Passport Services.
- ▶ Airticket (International & Domestic).
- ▶ Bus, Train Tickets.
- ▶ Car Rental.

**C.P. Travels**  
 Ourania Building (Opp: Jimmy's Super Market) Kadri, Mangaluru - 575 002.  
 E-mail: cptravelsmangalore@gmail.com  
 Phone: 0824-2212322 / 2216322  
 Mob : 9449991062 (WhatsApp No.) 7259751062 / 9632938080



(ವಾಲೆನ್ಸಿಯಾ ಫಿರ್ಮ್ ಪತ್)

ಮೇ 2017

**ಸಂಪಾದಕೀಯ ಮಂಡಳಿ**

ವಿಗಾರ್

ಮಾ| ಬಾ| ಜೀಮ್ಸ್ ಡಿ'ಸೋಜ

9449664005

ಸಹಾಯಕ ವಿಗಾರ್

ಮಾ| ಬಾ| ನವೀನ್ ಪಿಂಟೊ

9480764041

ಸಂಪಾದಕ : ಶ್ರೀ ಡೊಲ್ಟ ನಲ್ಲಾಪ್ಪ

98452 57348

ಸಂಚಾಲಕ: ಅನಿಲ್ ಲೋಬೊ

98452 78901

**ಸಂಪಾದಕೀಯ ಮಂಡಳಿ  
ಸಾಂದೆ**

ಶ್ರೀ ಅರುಣ್ ರಾಜ್ ರೋಡ್ರಿಗಸ್

ಶ್ರೀ ಲೆಸ್ಲಿ ಡಿ'ಸೋಜ

ಶ್ರೀ ಲುವಿ ಪಿಂಟೊ

ಶ್ರೀ ವಿನಯ್ ಲೋಬೊ

ಶ್ರೀ ಫೆಲಿಕ್ಸ್ ತೊರಾಸ್

ಶ್ರೀ ರೈಮಂಡ್ ಡಿಕುನ್ಡಾ

ಶ್ರೀ ಮರ್ವಿನ್ ಡಿಸೋಜಾ

ಶ್ರೀಮತಿ ರೋಚ್‌ವೀರಾ ರೋಡ್ರಿಗಸ್

ಡಾ| ಚೆಸಿಂತಾ ಡಿಸೋಜಾ

ವಿಳಾಸ:

'ಎಕ್ಲೆಟ್' ಇಗರ್ಲೆ ದಫ್ತರ್,

ವಾಲೆನ್ಸಿಯಾ ಫಿರ್ಮ್,

ಮಂಗ್ಡೂರ್ - 2.

☎ : 0824 - 2436913

E-mail:

valenciachurch@gmail.com,

churchvalencia@gmail.com

Website:

www.valenciachurch.org

**ಫಿರ್ಗಜೆಂತ್ ದೇವ್‌ಸ್ತುತಿಚಿ ಮಾಂಡಾವಳ್**

ಹಫ್ತಾಚ್ಯಾ ದಿಸಾಂನಿ : ಸಕಾಳಿಂಚೆಂ ಮೀಸ್ 6.30 ವೊರಾರ್

ಸಾಂಜೆಚೆಂ ಮೀಸ್ 5.30 ವೊರಾರ್

ಸನ್ವಾರಾ ಸಾಂಜೆರ್ : 5.30 ವೊರಾರ್ (ಆಯ್ತಾರಾಚಿ ಲಿತುರ್ಜಿ)

ಆಯ್ತಾರಾ : ಪಯ್ಲೆಂ ಮೀಸ್ : ಸಕಾಳಿಂ 7.00 ವೊರಾರ್

ದುಸ್ರೆಂ ಮೀಸ್ : 8.15 ವೊರಾರ್ (ಭುರ್ಗ್ಯಾಂಕ್)

ತಿಸ್ರೆಂ ಮೀಸ್ : 10.15 ವೊರಾರ್ (ಇಂಗ್ಲಿಷ್)

ಚವ್ಥೆಂ ಮೀಸ್ : ಸಾಂಜೆರ್ 4.00 ವೊರಾರ್

ಸಾಕ್ರಾಮೆಂತಾಚಿಂ ಆರಾಧನ್

ಹರೈಕಾ ಸುಕ್ರಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

ಸಾಕ್ರಾಮೆಂತಾಚಿಂ ಆರಾಧನ್ ಆನಿ ಪಿಡೆಸ್ತಾಂ ಪಾಸತ್ ಮಾಗ್ಣೆಂ (ಕನ್ನಡ): ಮಹಿನ್ಯಾಚ್ಯಾ

ದುಸ್ರ್ಯಾ ಆಯ್ತಾರಾ ಸಾಂಜೆರ್ 5.00 ಥಾವ್ನ್ 8.00 ವೊರಾಂ ಪರ್ಯಾಂತ್

ಕಾರಿಜ್ಯಾತಿಕ್ ಮಾಗ್ಣೆಂ

ಹರೈಕಾ ಮಂಗ್ಳಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

ಭುರ್ಗ್ಯಾಂಕ್ ಕ್ರಿಸ್ತಿ ಶಿಕ್ಷಣ್:

ಆಯ್ತಾರಾ ಸಕಾಳಿಂ 8.15 ವೊರಾಂಚ್ಯಾ ಮಿಸಾ ಉಪ್ರಾಂತ್

(ಮಹಿನ್ಯಾಚೊ ಪಯ್ಲೊ ಆಯ್ತಾರ್ ಸೊಡ್ನ್)

ನಿತ್ಯಾಧಾರ್ ಮಾಯೆಚಿಂ ನೊವೆನ್ : ಸನ್ವಾರಾ ಸಾಂಜೆರ್ 5.15 ವೊರಾರ್

ಸಾಂ. ವಿಶೆಂತ್ ಫೆರೆರ್ ನೊವೆನ್ : ಬುದ್ವಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

**ವಿವಿಧ್ ಸಂಘಟನಾಚ್ಯೊ ಜಮತ್ಯೊ**

1. ಸಾಂ ವಿಶೆಂತ್ ಪಾವ್ಲಾಚಿ ಸಭಾ : ಹರೈಕಾ ಆಯ್ತಾರಾ ಸಕಾಳಿಂ 9.00 ವೊರಾರ್
2. ಮರಿಯೆಚಿಂ ಲೀಜನ್ : ಹರೈಕಾ ಬುದ್ವಾರಾ ಸಾಂಜೆರ್ 4.00 ವೊರಾರ್
3. ಸೆಕುಲಾರ್ ಫ್ರಾನ್ಸಿಸ್ಕನ್ ಓಡ್ಡ್ : ಮಹಿನ್ಯಾಚ್ಯಾ ತಿಸ್ರ್ಯಾ ಸೊಮಾರಾ ಸಾಂಜೆರ್ 4.30 ವೊರಾರ್
4. ಕ್ರಿಸ್ತಾಂವ್ ಜಿಣ್ಯೆ ಸಮುದಾಯ್ : ಹರೈಕಾ ಆಯ್ತಾರಾ ಸಕಾಳಿಂ 8.00 ವೊರಾರ್ (ಸಿ.ಎಲ್.ಸಿ)
5. ಗಾಯನ್ ಮಂಡಳಿ ಕೊಂಕ್ಣಿ : ಬುದ್ವಾರಾ ಸಾಂಜೆರ್ 6.00 ವೊರಾರ್
6. ಗಾಯನ್ ಮಂಡಳಿ ಇಂಗ್ಲಿಷ್ : ಹರೈಕಾ ಆಯ್ತಾರಾ ಸಕಾಳಿಂ 9.15 ವೊರಾರ್
7. ಗಾಯನ್ ಮಂಡಳಿ ಭುರ್ಗ್ಯಾಂಚಿ : ಸನ್ವಾರಾ ಸಾಂಜೆರ್ 3.30 ವೊರಾರ್
8. ಕಥೊಲಿಕ್ ಸಭಾ : ಮಹಿನ್ಯಾಚ್ಯಾ ತಿಸ್ರ್ಯಾ ಸೊಮಾರಾ ಸಾಂಜೆರ್ 6.00 ವೊರಾರ್
9. ಆಲ್ತಾರ್ ಭುರ್ಗ್ಯಾಂಚಿ ಸೊಡಾಲಿಟಿ : ಸನ್ವಾರಾ ಸಾಂಜೆರ್ 4.30 ವೊರಾರ್
10. ಮರಿಯಾಳ್ ಸೊಡಾಲಿಟಿ : ಆಯ್ತಾರಾ ಸಕಾಳಿಂ 8.15 ವೊರಾಂಚಾ ಭುರ್ಗ್ಯಾಂಚ್ಯಾ ಮಿಸಾ ಉಪ್ರಾಂತ್
11. ಸ್ತ್ರೀ ಸಂಘಟನ್(ಸಹೆಲಿ) : ದೋನ್ ಮಹಿನ್ಯಾಂಕ್ ಏಕ್ ಪಾಪ್ಲಿಂ ದುಸ್ರ್ಯಾ ಸನ್ವಾರಾ ಸಾಂಜೆರ್ 4.30 ವೊರಾರ್
12. ಐ.ಸಿ.ವೈ.ಎಮ್ : ಮಹಿನ್ಯಾಚ್ಯಾ ದುಸ್ರ್ಯಾ ಆಯ್ತಾರಾ ಸಕಾಳಿಂ 8.15 ಮಿಸಾ ಉಪ್ರಾಂತ್
13. ವೈ.ಸಿ.ಎಸ್. : ಮಹಿನ್ಯಾಚ್ಯಾ ಪಯ್ಲೊ ಆನಿ ತಿಸ್ರ್ಯಾ ಆಯ್ತಾರಾ, ಸಕಾಳಿಂ 8.15 ಮಿಸಾ ಉಪ್ರಾಂತ್

ಸಂಪಾದಕೀಯ:

## ಹೆರಾಂಕ್ ಗೌರವ್ ದಿಲ್ಯಾರ್...

ಏಕ್ ಆವಯ್ ಆನಿ ತಿಚೊ ಪೂತ್ ಏಕಾ ಪರ್ವತಾಚ್ಯಾ ಮುಳಾಂತ್ ವಸ್ತಿ ಕರ್ತಾಲಿಂ. ಏಕ್ ದೀಸ್ ಆವಯ್ನ ಪುತಾಕ್ ಶಿಕ್ವಾ ದಿಲ್ಲ್ಯಾಕ್ ಪೂತ್ ರಾಗಾನ್ ಪರ್ವತಾಚೆ ತುದಿಯೆಕ್ ವಚುನ್ “ಹಾಂವ್ ತುಕಾ ಕಾಂಟಾಳಾಂ” ಮ್ಹಣ್ ಆಪ್ಲ್ಯಾ ಆವಯ್ ವಿರೋಧ್ ಬೊಬಾಟೊ. ತಾಣೆಂ ಉಲಯ್ಲೆ ಸಬ್ದ್ “ಹಾಂವ್ ತುಕಾ ಕಾಂಟಾಳಾಂ” ಫಾಲ್ಯಾ ಥಾವ್ನ್ ಪ್ರತಿಧ್ವನಿತ್ ಜಾವ್ನ್ ಪಾಟಿಂ ಆಯ್ಲೆ.

ಚಲೊ ಭಿಯೆಲೊ, ರಡ್ಲೊ ಆನಿ ಆವಯ್ ಸರ್ತಿಂ ಧಾಂವ್ಲೊ ಆನಿ ವಿಚಾರಿಲಾಗ್ಲೊ. “ಕೋಣ್ ಮಾಂಯ್ ತೊ ಮ್ಹಾಕಾ, ಹಾಂವ್ ತುಕಾ ಕಾಂಟಾಳಾಂ” ಮ್ಹಣ್ತಾ?

ಆವಯ್ ತಕ್ಷಣ್ ಗಜಾಲ್ ಸಮ್ಜಾಲಿ ಆನಿ ತಿ ಪುತಾಕ್ ತ್ಯಾಚ್ ಪರ್ವತಾಚೆ ತುದಿಯೆಕ್ ಆಪೊನ್ ವ್ಹರಿಲಾಗ್ಲಿ. ಆನಿ ಪುತಾಲಾಗಿಂ ಆಶೆಂ ಮ್ಹಣಾಲಾಗ್ಲಿ “ತುಂ ಆತಾಂ ಮ್ಹಣ್, ಹಾಂವ್ ತುಜೊ ಮೋಗ್ ಕರ್ತಾಂ” ಪುತಾನ್ ತಶೆಂಚ್ ಮ್ಹಳೆಂ ಆನಿ ತಾಕಾ ಆಜಾಪ್ ಜಾಲೆಂ. ತಾಣೆಂ ಮ್ಹಳೆಂ ತೆಂ ಉತರ್ “ಹಾಂವ್ ತುಜೊ ಮೋಗ್ ಕರ್ತಾಂ” ಆಸಾ ತಶೆಂ ಪಾಟಿಂ ಆಯ್ಲೆ.. ತಾಚೆ ಉಪ್ರಾಂತ್ ಆವಯ್ಲಿ ಶಿಕವ್ಣ್ ತಾಚ್ಯಾ ಮತಿಂತ್ ಖಿಂಚ್ಲಿ. ಕಿತ್ಯಾಕ್ ತಾಕಾ ತಿ ರುಚ್ಚಿ ಆನಿ ತಾಚ್ಯಾ ಸಗ್ಳ್ಯಾ ಜಿಣ್ಯೆಂತ್ ಹೆರಾಂಕ್ ದುಕ್ಲೆಂ ಉತರ್ ತಾಚ್ಯಾ ತೊಂಡಾಂತ್ ಥಾವ್ನ್ ಭಾಯ್ರ್ಚ್ ಯೆನಾತ್ಲೆಂ.

ಹೆರಾಂ ಥಾವ್ನ್ ಬರೆಂಚ್ ಲಾಭಾಚೆ ಮ್ಹಳಿ ಹರೈಕ್ಲ್ಯಾಚಿ ಆಶಾ. ಪುಣ್ ತಿ ಆಶಾ ಸುಫಳ್ ಜಾಯ್ ತರ್ ಹೆರಾಂಯ್ ಆಮ್ಚೆ ಥಾವ್ನ್ ಬರೆಂಪಣ್ ಆಶೆತಾತ್ ಮ್ಹಳೆಂ ಆಮಿ ಚಿಂತಿಚೆ ಆನಿ ಅಸಲೊ ಅವಾಸ್ ಆಮಿ ಗಳ್ಳಿಲ್ಯಾರ್, ಆಮ್ಚೆ ಥಾವ್ನ್ ತಾಂಕಿ ಪುರ್ತೆಂ ಬರೆಂ ಮನ್ ದಾಕವ್ನ್ ಗರ್ಜೆಕ್ ಪಾವ್ಲ್ಯಾರ್, ಆಮ್ಕಾಯ್ ಬರೆಂಪಣ್ ಹೆರಾಂ ಥಾವ್ನ್ ಲಾಭ್ತಾ ಮ್ಹಣ್ಚ್ಯಾಕ್ ಕಾಂಯ್ ದುಬಾವ್ ನಾ.

ಚಡಾವತ್ ಜಾವ್ನ್ ಹೆರಾಂಚಿಂ ಭೊಗ್ಣಾಂ ಸಮ್ಜೊಂಚಿಂ, ಚಿಂತ್ನಾಂ ಆಯ್ಕೊಂಚಿಂ ಮ್ಹಳ್ಯಾರ್ ಆಮ್ಕಾಂ ಕರ್ಕರೆ ಜಾತಾತ್. ಪೂಣ್ ಆಮಿ

ಜಿಣ್ಯೆಂತ್ ಸಲ್ವಲ್ಲ್ಯಾ ವೆಳಾರ್, ಕಷ್ಟಾಂತ್ ಸಾಂಪಡ್ಲ್ಯಾ ವೆಳಾರ್, ಆಶೆತಾಂವ್ ಆಯ್ಕುಂಕ್ ಹೆರಾಂ ಥಾವ್ನ್ ಭುಜಾವಣೆಚಿ ಉತ್ರಾಂ.

ಹೆರಾಂಚ್ಯಾ ಭೊಗ್ಣಾಂಕ್ ಆನಿ ಚಿಂತ್ನಾಂಕ್ ಆಮಿ ಮೊಲ್ ದಿಲ್ಯಾರ್, ತಾಂಚಿಂ ಭೊಗ್ಣಾಂ ಆಮ್ಚಿಂ ಕರ್ನ್ ಘೆತ್ಲ್ಯಾರ್ ತಾಂಕಾಂ ಸಮ್ಜೊಂಕ್ ಆಮ್ಕಾಂ ಸಲೀಸ್ ಜಾತೆಲೆಂ. ಆನಿ ಆಮಿ ತಾಂಕಾಂ ಸಮ್ಜಾಲ್ಯಾರ್ ಮಾತ್ ತಿಂ ಆಮ್ಚೆ ಉಡಾಸ್ ದವುನ್ ಆಮ್ಕಾಂ ಸೊಧುನ್ ಯೆತೆಲಿಂ ಆನಿ ಆಮ್ಕಾಂ ಗರ್ಜೆ ಆಕಾಂತಾಕ್ ಪಾವ್ತೆಲಿಂ.

ಆಮ್ಚ್ಯಾ ಉಲೊಣ್ಯಾಂತ್ ನೀತ್ ಆನಿ ಮೀತ್ ಸಾಂಬಾಳ್ಚ್ಯಾರ್ ಮಾತ್ ಹೆರಾಂಕ್ ಜಾಂವ್ಚೊ ಮಾನ್ ನಷ್ಟ್ ಆಮಿ ಆಡಾವ್ಯೆತ್. ಪಯ್ಕಾಂಚಾ ನಷ್ಟಾಚ್ಯಾಕಿ ಉಲೊಣ್ಯಾ ಮಾರಿಫತ್ ಜಾಂವ್ಚೊ ನಷ್ಟ್ ಚಡ್ ಮಾರೆಕಾರ್. ಪಯ್ಕಾಂಚೊ ನಷ್ಟ್ ಭರ್ನ್ ದಿವ್ಯೆತ್ ಪೂಣ್ ಉಲೊಣ್ಯಾಂತ್ ಜಾಂವ್ಚೊ ಆನಿ ಕರೊ ನಷ್ಟ್ ಭರ್ನ್ ದೀಂವ್ಕ್ ಅಸಾಧ್ಯ್.

ಫೊಡ್ಯಾಂಕ್ ಉಲೊಣ್ಯಾದ್ಲಾರಿಂ ತರ್ಕಾಕ್ ದೆಂವ್ಚೆಂ ಮಜೆಭರಿತ್ ಮ್ಹಣ್ ಭೊಗ್ತಾ ಪೂಣ್ ತರ್ಕಾಕ್ ದೆಂವ್ಲೊ ವ್ಯಕ್ತಿ ಜಿಕೊಂಕ್ ವದ್ಲಾಡ್ತಾನಾ ತಾಚೆಲಾಗಿಂ ಉಲೈತೆಲ್ಯಾಕ್ ತಕ್ಲಿ ಫೊಡ್ತಾ, ತೊ ಸಲ್ವಲ್ಲೆಪರಿಂ ಕರ್ತಾ. ಪೂಣ್ ಜಿಕ್ಲೊ ಹಂಕಾರಾನ್ ಉಡ್ತಾ. ತಾಚಿ ಜೀಕ್ ತಿಚ್ ನಿಮಾಣಿ ಜಾಂವ್ಕ್ ಪಾವ್ತಾ. ಕಿತ್ಯಾಕ್ ಹರೈಕ್ಲೊ ತಾಚೆ ಥಾವ್ನ್ ಪಯ್ಕಾಂ ಧಾಂವ್ತಾ.

ದೆಕುನ್ ಜಿಣ್ಯೆಂತ್ ಆಮಿ ಸಂತೊಸ್ ಭೊಗಿಚೆ ಆನಿ ಶಾಂತಿನ್ ಜಿಯೆಚೆ ತರ್ ಹೆರಾಂಕ್ ಆಮ್ಚೆ ಥಾವ್ನ್ ಗೌರವ್ ಮೆಳಾಚೆ, ಸಂತೊಸ್ ಲಾಭಾಚೆ, ಆಮ್ಚ್ಯಾ ಉಲವ್ಣ್ಯಾನ್, ಕರ್ನಿನ್ ಆನಿ ನಡ್ತಾನ್.

ತಶೆಂಚ್ ಜಾಂವ್

- ಡೊಲ್ಫಿ ಸಲ್ವಾಂಜಾ



# ಲಗ್ನಾ ನಾಕ್ರಾಮೆಂತ್ ಮೊಗಾಚೊ ಮಂದಾಮೆಂತ್; ಲಗ್ನಾ ಬಾಂಧ್ ಮೊಗಾನ್ ಬಾಂಧ್

1. ಆದರ್ಶ್ ಕಾಜಾರಿ ಜೊಡೆಂ: ಭಾರತಾಂತ್ ಲಾಂಬ್ ಕಾಳ್ ಕಾಜಾರಿ ಜಿಣಿ ಜಿಯೆಲ್ಲೆಂ ಜೊಡೆಂ ಪಂಜಾಬ್ ರಾಜ್ಯಾಂತ್ ಆಸಾ. ಪತಿ ಕರಣ್ ಚಾಂದ್ 107 ವರ್ಸಾಂ ಪ್ರಾಯೆಚೊ ಆನಿ ಪತಿಣ್ ಕತಾರಿ ಚಾಂದ್ 100 ವರ್ಸಾಂ ಪ್ರಾಯೆಚಿ. ತಿಂ ಮೊಗಾರ್ ಪಡೊನ್ ಕಾಜಾರ್ ಜಾಲ್ಲಿಂ ನ್ಹಯ್. ತಾಚ್ಯಾ ಲಾಂಬ್ ಲಗ್ನಾ ಜಿವಿತಾಚೊ ಘುಟ್ ತಾಣಿಂ ಅಶೆಂ ವರ್ಣಿಲಾಂ: “Always be faithful: always be faithful to one another. When you get married you commit to devoting your life to that person and even when the times are tough, don't believe that the grass is greener...because it isn't.” ತಾಣಿಂ ಎಕಾಮೆಕಾ ವಿಶ್ವಾಸಿ ರಾಂವ್ಚೆಂ ಆನಿ ಕೆಲ್ಲೆಂ ಸಮರ್ಪಣ್ ಪಾಳ್ಳೆಂ. ಜಿಣ್ಯೆಂತ್ ಯೆಂವ್ಚೆ ಸರ್ವ್ ಕಷ್ಟ್ ಯೆತಾನಾಂಯಿ ಹೆಂ ಸಮರ್ಪಣ್ ವಿಸ್ತುಂಚೆಂ ನ್ಹಯ್. ತಾಂಚ್ಯಾ ಯಶಸ್ವಿ ಲಗ್ನಾ ಜಿವಿತಾಚೊ ಅನ್ವೊಗ್ ಆಸ್ಲೆಂ ಹೆಂ ಜೊಡೆಂ, ಯಶಸ್ವಿ ಕಾಜಾರಿ ಜಿವಿತಾಕ್ 5 ವಾಟೊ ದಿತಾ:

- Always be faithful (ಸದಾಂಚ್ ವಿಶ್ವಾಸಿ ರಾವ್)
- Look after each other as best you can (ತುಜ್ಯಾ ಸಾಂಗಾತ್ಯಾಚಿ ಬರಿ ಜತನ್ ಘೆ)
- Be tolerant of each other (ಎಕಾಮೆಕಾ ಸೊಸುನ್ ವ್ಹರಾ)
- Listen to each other (ಎಕಾಮೆಕಾ ಆಯ್ಕಾ)
- Follow social and religious values (ಸಾಮಾಜಿಕ್ ಆನಿ ಧಾರ್ಮಿಕ್ ಮೌಲ್ಯಾಂ ಪಾಳಾ)

2. ಪವಿತ್ರ್ ಪುಸ್ತಕಾಂತ್ ಆದರ್ಶ್ ಪತಿಚಿ ಜವಾಬ್ದಾರಿ:

- 2.1 ಪತಿಣಿಚೊ ಮೋಗ್ ಕರಿಜೆ (Love Your Wife) ಮೋಗ್ ಸರ್ವ್ ಶೆಗುಣಾಂ ಪ್ರಾಸ್ ಉತ್ತೀಮ್ ಶೆಗುಣ್. ಮೋಗ್ ಸಗ್ಳೆಂ ಸುಸುನ್

ವ್ಹರ್ತಾ, ಸಗ್ಳೆಂ ಎಕ್ವಟಾಯ್ತಾ. ಮೋಗ್ ಎಕಾ ವೆಂಕಾ ಚೆಂ ಉಣೆಪಣ್ ಲಿಪಯ್ತಾ, ಬರೆಂಪಣ್ ವಾಡಯ್ತಾ. “ ಪತಿಂನೋ, ಕ್ರಿಸ್ತಾನ್ ಪವಿತ್ರ್ ಸಭೆಚೊ ಮೋಗ್ ಕೆಲೊ ತಶೆಂ ತುಮಿ ತುಂವ್ಚ್ಯಾ ಪತಿಣಿಂಚೊ ಮೋಗ್



ಮಾ ಬಾ ನವೀನ್ ಪಿಂಟೊ ಸಹಾಯಕ್ ವಿಗಾರ್

ಕರಾ... ಜಸೊ ಆಪ್ಲೆ ಕುಡಿಚೊ ತೆ ಮೋಗ್ ಕರ್ತಾತ್ ತಸೊ ಆಪ್ಲ್ಯಾ ಪತಿಣಿಂಚೊ ಮೋಗ್ ಕರಿಜಯ್. ಆಪ್ಲೆ ಪತಿಣಿಚೊ ಮೋಗ್ ಕರ್ತಾ ತೊ ಆಪ್ಣಾಚೊಚ್ ಮೋಗ್ ಕರ್ತಾ” (ಎಫೆಜ್ 5:27-29). ಪಾಪಾ ಫ್ರಾನ್ಸಿಸ್ ಮ್ಹಣ್ತಾ: “The secret, though, is that love is stronger than an argument,” There are always fights in a marriage, aren't there?” “Sometimes plates fly. You're laughing, but it's the truth.” Married couples are called to be living icons of God's love in the world

- 2.2 ಮೊರಾ ಪರ್ಯಾಂತ್ ಆಪ್ಲೆ ಪತಿಣಿ ಸಂಗಿಂ ಜಿಯೆಜಿ:



**(It is a Life-long Commitment)** ಕಾಜಾರ್ ಶಾಶ್ವಿತ್ . ತೆಂ ಸಂಪೂರ್ಣ್. ತೆಂ ಫುಲಾಭರಿತ್ ಭುಗ್ಯಾಂ ದೆಣ್ಯಾಂನಿ ಸೊಭಯ್ಚೆ ತಸಲೆಂ (Marriage is indissoluble, It is total, exclusive, irrevocable and fecundive. ಕಾಜಾರ್ ಏಕ್ ಸಂಭ್ರಮ್ ಮಾತ್ರಾ ನ್ಹಯ್; ತೆಂ ಏಕ್ ಮಿಸಾಂವ್. ಪಾಪಾ ಫ್ರಾನ್ಸಿಸ್ ಮ್ಹಣ್ತಾ: "Marriage is a life-long commitment. Marriage is more than the wedding ceremony, the flowers, the dress, the photos, Pope Francis said in his weekly general audience: it is a participation in the Church's mission. Men and women, courageous enough to carry this treasure in the 'earthen vessels' of our humanity... are an essential resource for the Church, as well as for the whole world!" ಫಾರಿಜೆವಾಂಚೆಂ ಸವಾಲ್: "ಖಿಯಾಚ್ಯಾಯ್ ಕಾರಣಾ ಖಾತಿರ್ ಏಕ್ ಮನ್ಯಾನ್ ಆಪ್ಲೆ ಬಾಯ್ಲೆಕ್ ಸೊಡ್ಯೆತ್‌ಗೀ?" ಜೆಜುನ್ ತಾಂಕಾಂ ಜಾಪ್ ದಿಲಿ: "ಆರಂಭಾರ್ಚ್ ರಚ್ನಾರಾನ್'ತಾಂಕಾಂ ದಾದ್ಲೊ ಆನಿ ಬಾಯ್ಲೆ ಕರ್ನ್ ರಚ್ಚಿಂ - ಅಶೆಂ ಮ್ಹಳ್ಳೆಂ ತುಮಿ ವಾಚ್ಲಾಂ ನ್ಹಯ್? ಆನಿ ಹ್ಯಾ ಕಾರಣಾ ಪಾಸತ್, ಏಕ್ ಮನಿಸ್ ಆಪ್ಲ್ಯಾ ಬಾಪಾಯ್ಚ್ಯಾ ಆನಿ ಅವಯ್ಚ್ಯಾ ಸೊಡ್ತಲೊ ಆನಿ ಆಪ್ಲೆ ಬಾಯ್ಲೆಕ್ ಎಕ್ವಟ್ಟಲೊ. ತಿಂ ದೊಗಾಂಯೀ ಏಕ್ ಜೀವ್ ಜಾತಲಿಂ. ದೆಕುನ್ ಹ್ಯಾ ಪುಡೆಂ ತಿಂ ದೊಗಾಂ ನ್ಹಯ್, ಬಗರ್ ಎಕ್‌ಚ್. ತ್ಯಾ ಪಾಸತ್ ದೆವಾನ್ ಜೊಡಿ ಕೆಲಾಂ ತೆಂ ಮನಿಸ್ ಮೊಡಿನಾ ಜಾಂವ್" (ಮಾತೆವ್ 19:3-9).

- 2.3 ಪತಿಣಿಕ್ ಪ್ರಾಮಾಣಿಕ್ ಜಾಯ್ತಾಯ್ (Be faithful to her and Be sincere): ಕೂಡ್ ಆನಿ ಜಿವಿತಾಚೊ ಸ್ವಾಸ್ ಆಸ್ಲಲಿ ಏಕ್‌ಚ್ ರಚ್ನಾ ಕೆಲ್ಲಿ ಸರ್ವೆಸ್ಪರಾನ್ ನ್ಹಯ್? ಆನಿ ಹಿ ಏಕ್‌ಚ್ ರಚ್ನಾ ಕಿಶೆಂ ಸೊಧ್ತಾ? ದೇವ್ ದಿತಾ ತಿ ಸಂತತ್. ತರ್ ತುಮ್ಚೆಚ್ ಜೀವ್ ರಾಕಾ! ಆಪ್ಲ್ಯಾ ತರ್ನಾಟ್ಪಣಾಚೆ ಪತಿಣಿಕ್ ಕೋಣ್‌ಚ್ ವಿಶ್ವಾಸ್‌ಫಾತ್ ಕರಿನಾ ಜಾಂವ್ ( ಮಲಾಕಿ 2:14-15).
- 2.4 ಪತಿಣಿ ಮುಕಾಂತ್, ಧಾದೊಸ್ಕಾಯ್ ಆನಿ ತ್ಯಾಚಿ ಜೋಡಿಚಿ (May you Rejoice in your wife) ತುಜೆ ಝರಿಚೆರ್ ಆಶಿರ್ವಾದ್ ಪಡುಂ! ತುಜ್ಯಾ

ತರ್ನಾಟ್ಪಣಾಚೆ ಪತಿಣಿ ಸವೆಂ ಸಂತೊಸ್ ಭೊಗ್, ತಿ ಆಪುರ್ಬಾಯೆಚೆಂ ಚಿತ್‌ಳ್, ಸುಂದರ್ ಮೆರುಂ! ತಿಚಿಂ ಸ್ವನಾಂ ತುಕಾ ಸದಾಂಚ್ ಧಾದೊಸ್ಕಾಯೆನ್ ಭರ್ತಲಿಂ, ತಿಚೊ ಮೋಗ್ ತುಕಾ ಸದಾಂಚ್ ಭುಲಯ್ತಲೊ. ಮ್ಹಜ್ಯಾ ಪುತಾ, ಪರ್ಕೆ ಸ್ತ್ರಿಯೆಕ್ ತುಂ ಕಿತ್ಯಾಕ್ ಭುಲ್ತಾಯ್? ದುಸ್ರೆ ಬಾಯ್ಲೆಚೆಂ ಹರ್ಥೆಂ ತುಂ ಕಿತ್ಯಾಕ್ ವೆಂಗೆಂತ್ ಧರ್ತಾಯ್? (ಮ್ಹಣ್ಣ್ಯೊ 5:18-19). ಪಾಪಾ ಫ್ರಾನ್ಸಿಸ್ 9 ಎಪ್ರಿಲ್, 2016 ದಿಸಾ ಮ್ಹಣಾಲೊ: "Erotic sex is a "gift from God" and the pursuit of pleasure in the bedroom deepens the love between spouses."

- 2.5 ಪತಿಣಿಕ್ ಸಾಂಗಿಜೆ (Openness): ಚಡಿತ್ ಕಾಂಯ್ ಜಾಣಾ ಜಾಂವ್ಕ್ ತಾಂಕಾಂ ಖುಶಿ ಆಸ್ಲಾರ್, ಘರಾ ಆಪ್ಲ್ಯಾ ದಾದ್ಲ್ಯಾಂಲಾಗಿಂ ತಿಂ ವಿಚಾರುಂ (1 ಕೊರಿಂಥ್ 14:34-35). ಪಾಪಾ ಫ್ರಾನ್ಸಿಸ್ "ಅಮೋರಿಸ್ ಲೆತಿಶಿಯಾ" ದಸ್ತವೇಜಾಂತ್ ಮ್ಹಣ್ತಾ: "ಪತಿ -ಪತಿಣಿನ್ ಮುಖಿವಾಡ ಫಾಲ್ಸ್ ಕುಟ್ಮಾಂತ್ ಜಿಯೆಂವ್ಕ್ ಸಾಧ್ಯ್ ನಾ."
- 2.6 ಪತಿಣಿಕ್ ಮಾನ್ ಆನಿ ಗೌರವ್ ದೀಂವ್ಕ್ ಜಾಯ್ (Respect and Honour Your Wife): ತೇಚ್ ಪರಿಂ, ತುಮಿ ಘೊವಾಂನೋ, ಸ್ತ್ರೀ ದಾದ್ಲ್ಯಾ ಪ್ರಾಸ್ ಅಸ್ಕತ್ ಮ್ಹಳ್ಳೆಂ ಮನಾಂತ್ ದವರ್ನ್ ತುಮ್ಚ್ಯಾ ಬಾಯ್ಲಾಂಕ್ ಸುಧಾರ್ಪುನ್ ಜಿಯೆಯಾ; ತುಮ್ಚೆ ಸವೆಂ ಎಕ್‌ಚ್ ಜಿವಿತಾಚ್ಯಾ ದೆಣ್ಯಾಚ್ಯೊ ಸಹದಾಯ್ಪಣ್ಣ್ಯೊ ತಿಂ ಜಾಲ್ಲ್ಯಾನ್ ತಾಂಕಾಂ ಮಾನ್ ದಿಯಾ; ಹಾಚೆ ವರ್ವಿಂ ತುಮ್ಚೆಂ ಮಾಗ್ಣೆಂ ಫಳಾದಿಕ್ ಜಾಂವ್ಕ್ ಖಿಯಾಚ್ ಆಡ್ಕಳ್ ಆಸ್ಚಿನಾ (1 ಪೆದ್ರು 3:7)
- 2.7 ಪತಿಣಿ ಸಾಂಗಾತಾ ಸಮಾಲೋಚನ್ ಕರಿಜೆ (Consulation): ಜಾಕೊಬಾನ್ ರಾಹೆಲಾಕ್ ಆನಿ ಲೆಯಾಕ್ ಆಪೊವ್ನ್... "ತುಮ್ಚ್ಯಾ ಬಾಪಾಯ್ಚ್ಯಾ ಮ್ಹಾಕಾ ಫಸಯ್ಲೊ ಆನಿ ಧಾ ಪಾವ್ಲಿ ಮ್ಹಾಕಾ ದಿಂವ್ಪಿ ಆಸ್ಲಿ ಮಜುರಿ ಬದ್ಲಿಲಿ" ಮ್ಹಣಾಲೊ. ತಾಕಾ ರಾಹೆಲಾನ್ ಆನಿ ಲೆಯಾನ್ ಜಾಪ್ ದಿಲಿ: "ಆಮ್ಚ್ಯಾ ಬಾಪಾಯ್ ಥಾವ್ನ್ ಆಮ್ಕಾಂ ವಾಂಟೊ ವಾ ದಾಯ್ಜ್ ಮೆಳುಂಕ್ ಆನಿ ಕಿತೆಂ ಉರ್ಲಾಂ? ತೊ ಆಮ್ಕಾಂ ಪರ್ಕಾಂ ಬರಿ ಪಳೆತಾ. ತಾಣೆಂ ಆಮ್ಕಾಂ ವಿಕಲ್ಪೊ ಆನಿ ಆಮ್ಚೆ ಪಾಸತ್ ದಿಲ್ಲೊ ಸಗ್ಳೊ ದುಡು ಖರ್ಚಿಲೊ... ದೆಕುನ್ ದೇವ್ ತುಕಾ ಸಾಂಗ್ತಾ ತೆಂ ಕರ್" (ಉತ್ಪತ್ತಿ 31:4-16).
- 2.8 ಪತಿಣಿಕ್ ರಾಕುನ್ ಸಾಂಬಾಳಿಜೆ, ತಿಚೊ ಹುಸ್ಕೊ ಆಸಾಜೆ (Protect her and have Con-

**cern for her):** ಜರ್ ಕೊಣೆಯೇ ಆಪ್ಲ್ಯಾಚ್ ಮನ್ಯಾಂಚಿ, ಚಡ್ ಕರ್ನ್ ಘರ್ಲ್ಯಾಂಚಿ, ವಿಬರ್ ಘನಾ, ತರ್ ತಾಣೆಂ ಭಾವಾರ್ಥಾಚಿ ಶಿಕೊವ್ಣಾ ತಿರಸ್ಕಾರ್ ಕೆಲ್ಯಾ ತೊ ಹೆರ್ ಜಾತಿಂಚ್ಯಾ ಪ್ರಾಸ್ ಪಾಸ್ಸ್ ಮ್ಹಣ್ಯೆತ್ (1 ತಿಮೊತಿ 5:8).



- **2.9 ಪತಿಣಿ ವಯ್ರ್ ಅಧಿಕಾರ್ ಚಲೊಂವ್ಕ್ ಜಾಯ್ (Guidance and Be the Ruler):** ಸ್ತ್ರಿಯೆಕ್ ತಾಣೆಂ ವ್ಹಳೆಂ: “ತೆಜ್ಯಾ ಗರ್ಭೆಸ್ ಪಣಾಚೆ ಕಷ್ಟ್ ಹಾಂವ್ ವಾಡಯ್ತಲೊಂ. ದುಖಿನ್ ತುಂ ಭುರ್ಗ್ಯಾಂಕ್ ಪ್ರಸೂತ್ ಜಾತಲಿಯ್.

ಪೂಣ್ ತುಜ್ಯಾ ದಾದ್ಲ್ಯಾಕ್ ತುಂ ಅತ್ತೆಗ್ಲಿಯೆ ಆನಿ ತೊ ತುಜೆರ್ ಅಧಿಕಾರ್ ಚಲಯ್ತಲೊ” (ಉತ್ತತ್ತಿ 3:16). ಅಧಿನಿಕ್ ಕಾಳಾರ್ ಅಧಿಕಾರ್ ಚಲೊಂವ್ಕ್ ಕೊಣಾಕ್ಚ್ ಹಕ್ಕ್ ನಾ. ಕಿತ್ಯಾಕ್ ದುಸ್ರಿ ವಾತಿಕಾನ್ ಮಹಾಸಭಾ ಆಮ್ಕಾಂ ಮ್ಹಣ್ತಾ, “ಎಕಾಮೆಕಾ ಥಂಯ್ ಮೋಗ್ ವಾಡಂವ್ಚೊ” ಪತಿ-ಪತಿಣಿಚೊ ಮುಖ್ಯ ಕಾಯ್ದೊ ಮೋಗಾನ್ ಮಾರ್ಗದರ್ಶನ್ ದಿವ್ಚೆತ್.

- **2.10 ಪತಿ-ಪತಿಣಿಕ್ ಸಮಾ-ಸಾರ್ಕಿಂ ಮ್ಹಳೆಂ ಸಮ್ಜಚಿ (Husband and Wife are Equals):** ಸರ್ವೆಸ್ಪರ್ ದೇವ್ ಮ್ಹಣಾಲೊ: ಮನ್ಯಾನ್ ಎಕ್ದರೊ ಆಸ್ಚೆಂ ಬರೆಂ ನ್ಹಯ್, ಹಾಂವ್ ತಾಕಾ ಫಾವೊ ತಸಲಿ ಸಾಂಗಾತಿಣ್ ಕರುನ್ ದಿತಲೊಂ (ಉತ್ತತ್ತಿ 2:18).

3. ಪವಿತ್ರ್ ಪುಸ್ತಕಾಂತ್ ಆದರ್ಶ್ ಪತಿಣಿಚಿಂ ಲಕ್ಷಣಾ ಆನಿ ಜವಾಬ್ದಾರಿ:

- **3.1 ಪತಿಕ್ ವಿಧೇಯ್ ಜಾಂವ್ಕ್ ಜಾಯ್ (Be Obedient to him):** ಹೇ ಪರಿಂ ಪುರ್ವಿಲ್ಯೊ ತ್ಯೊ ಶೆಗುಣಿ ಸ್ತ್ರಿಯೋ ಆಪ್ಣಾಂಕ್ ನೆಟಯ್ತಲ್ಯೊ, ದೆವಾಚೆರ್ ತ್ಯೊ ಭರ್ವಸ್ತಲ್ಯೊ ಆನಿ ಆಪ್ಲ್ಯಾ ಘೊವಾಂಕ್ ಖಾಲ್ ಜಾತಲ್ಯೊ. ಅಶೆಂ ಸಾರಾ ಆಬ್ರಾಹಾಮಾಕ್ ಖಾಲ್ ಜಾವ್ನ್ ಜಿಯೆಲಿ; ತಾಕಾ ತಿ ಧನಿ ಮ್ಹಣುನ್ ಉಲೊ ಕರ್ತಾಲಿ. ತುಮಿ ಬರಿ ಜಿಣಿ ಜಿಯೆಶಾತ್ ಜಾಲ್ಯಾರ್ ಆನಿ ಕಸಲ್ಯಾಚಿಚ್ ಭಿರಾಂತ್ ಧರಿನಾ ಜಾಶಾತ್ ಜಾಲ್ಯಾರ್ ತುಮಿ ತಿಚಿಂ ಭುರ್ಗಿಂ ಮ್ಹಣ್ ಜಾಲೆಂ (1 ಪೆದ್ರು 3:5-6)
- **3.2 ಪತಿಕ್ ಮಾನ್ ಮರ್ಯಾದ್ ದೀವ್ಕ್ ಜಾಯ್ (Give him due Respect):** ತುಮ್ಮೇ ಮಧೆಂ

ಹರೈಕ್ಲೊ ಆಪ್ಲೇ ಪತಿಣಿಚೊ ಮೋಗ್ ಕರುಂ; ಪತಿಣಿಯೇ ಆಪ್ಲ್ಯಾ ಪತಿ ಥಂಯ್ ಮಾನಾನ್ ಚಲುಂ (ಎಫೆಜ್ 5:33).

- **3.3 ಪತಿಚೊ ಆನಿ ಭುರ್ಗ್ಯಾಂಚೊ ಮೋಗ್ ಕರಿಚಿ (Love your Husband and Children):** ಆಪ್ಲ್ಯಾ ದಾದ್ಲ್ಯಾಚೊ ಆನಿ ಭುರ್ಗ್ಯಾಂಚೊ ಮೋಗ್ ಕರಿಶೆಂ ತಾಂಕಾಂ ತಿಂ ಶಿಕೊಂವ್. ಹಾಚೇ ವರ್ವಿಂ ದೆವಾಚೇ ಸುವಾರ್ತೆಕ್ ಬಿಲ್ಕಲ್ ಅಪಮಾನ್ ಜಾವ್ಚೊನಾ (ತೀತ್ 2:4)
- **3.4 ಪತಿ ಥಾವ್ನ್ ಶಿಕಚಿ (Learn from your Husband):** ದೇವ್ ಘುಸ್ವಡೆಚೊ ದೇವ್ ನ್ಹಯ್, ಬಗರ್ ಸಮಾಧಾನಾಚೊ. ಭಕ್ತಾಂಚ್ಯಾ ಸರ್ವ್ ಸಭಾಂನಿ ದಸ್ತೂರ್ ಆಸ್ಲಲೇಬರಿ ಸ್ತ್ರಿಯಾಂನಿ ಸಭೆಚ್ಯಾ ಜಮಾತಿಂನಿ ವೊಗಿಂ ರಾವಜಯ್. ತಾಂಕಾಂ ಉಲೊಂವ್ಕ್ ರಜಾ ನಾ. ನಿಯಮ್ ಶಾಸ್ತ್ರಾಂತ್ ಸಾಂಗ್ಲಲೇಬರಿ ಖಾಲ್ ಪಣ್ ತಾಂಕಾಂ ಸಹಜ್ಲೆಂ. ಪುಣ್ ಚಡಿತ್ ಕಾಂಯ್ ಜಾಣಾ ಜಾಂವ್ಕ್ ತಾಂಕಾಂ ಖುಶಿ ಆಸ್ಲಾರ್, ಘರಾ ಆಪ್ಲ್ಯಾ ದಾದ್ಲ್ಯಾಂಲಾಗಿಂ ತಿಂ ವಿಚಾರುಂ; ಕಿತ್ಯಾಕ್ ಏಕ್ ಸ್ತ್ರಿಯೆನ್ ಸಭೆಂತ್ ಉಲೊಂವ್ಚೆಂ ಮರ್ಯಾದ್ ನ್ಹಯ್ (1 ಕೋರಿಂಥ್ 14:34-35).
- **3.5 ಪತಿಕ್ ವಿಶ್ವಾಸಿ ರಾವಾಚಿ (Be Faithful to him):** ತಿಚ್ಯಾ ಪತಿಚೆಂ ಕಾಳಿಜ್ ತಿಚೆರ್ ವಿಶ್ವಾಸ್ ದವರ್ತಾ ಆನಿ ತಾಕಾ ಕಾಂಯ್ ಉಣೆಂ ಪಡನಾ. ಆಪ್ಲ್ಯಾ ಸಗ್ಳ್ಯಾ ಜಿವಿತಾಂತ್ ತಿ ತಾಕಾ ಹಿತ್ ಕರ್ತಾ, ನ್ಹಯ್ ಅಹಿತ್ (ಮ್ಹಣ್ಣೊ 31:11-12).
- **3.6 ಕುಟುಂಬ್ ಸಾಂಬಾಳ್ಚಿ ತಸಲಿ ಜಾಯ್ಚಿಯ್ (Manage the Household):** ತರ್ನಾಟ್ಯಾ ಬಾಯ್ಲಾಂನಿ

ಆಪ್ಲ್ಯಾ ದಾದ್ಲ್ಯಾಚೊ ಆನಿ ಭುರ್ಗ್ಯಾಂಚೊ ಮೋಗ್ ಕರಿಶೆಂ ಆನಿ ತಶೆಂಚ್ ತಿಂ ಮಾಣುಗ್ಚೆಂ, ನಿಸ್ಕಳ್, ಫಾರ್ದಾರ್ ಸಾಂಬಾಳ್ತಲಿಂ ಆನಿ ದಾದ್ಲ್ಯಾಂಕ್ ಖಾಲ್ತಿಂ ಜಾಯ್ತಿಂ ತಾಂಕಾಂ ತಿಂ ಶಿಕೊಂವ್. ಹಾಚೆ ವರ್ವಿಂ ದೆವಾಚೆ ಸುವಾರ್ತೆಕ್ ಬಿಲ್ಕುಲ್ ಅಪಮಾನ್ ಜಾವ್ಚೊನಾ (ಶೀತ್ 2:5).

**4. ಕಾಜಾರಿ ಜೊಡ್ಯಾಂನಿ ಪವಿತ್ರಪಣಾನ್ ಚಿಯೆಂವ್ಕ್ ಧಾ ಉಪದೇಸ್**

17ವ್ಯಾ ಶತಮಾನಾಂತ್ ಜಿಯೆಲ್ಲೊ ಥಾಮಸ್ ವಾಟ್ಸನ್ ಕಾಜಾರಿ ಜೊಡ್ಯಾಂಕ್ ಹೆ ಸಕಯ್ಲೆ 10 ಉಪದೇಸ್ ದಿತಾ:

- ದೊಳೆ ಮುಟಿ ಭಿತರ್ ದವರಾ
- ತುಮ್ಮಿ ಜೇಬ್ ಸಾಂಬಾಳಾ
- ತುಮ್ಮೆಂ ಕಾಳಿಜ್ ಜಾಗ್ರುತ್ ದವರಾ
- ಅಶ್ಲೀಲ್ ಪಿಂತುರಾಂ ಆನಿ ಪುಸ್ತಕ್ ಪಯ್ಸ್ ಕರಾ
- ಅಳ್ತಾಯ್ ಸಾಂಡಾ
- ಪತಿ-ಪತಿಣಿನ್ ಚಡಿತ್ ವಾಂಟ್ಲಾಂನಿ ಮೋಗ್ ಕರಿಚೆ
- ತುಮ್ಮಾಚ್ಯಾ ಕಾಳ್ಜಾಂತ್ ದೇವ್ ಭಿರಾಂತ್ ವಾಡಯಾ
- ದೆವಾಚ್ಯಾ ಉತ್ರಾಂಚಿ ಮಹಿಮಾ ತುಮ್ಮಾಚ್ಯಾ ಕಾಳ್ಜಾಂತ್ ಪರ್ಜಳುಂದಿ
- ತುಮ್ಮಾಚಿಂತ್ಲಾಂನಿ ತುಮಿ ಬುದ್ಧಂತ್ ಜಾಯಾ
- ಆಡ್ ಚಿಂತ್ಲಾಂ ಧೊಸ್ತಾನಾ ಮಾಗ್ಣೆಂ ಕರಾ.

**5. ಲಗ್ನಾ ಜಿಣಿಯೆ ಆನಿ ಕುಟ್ಮಾ ವಿಷ್ಯಾಂತ್ ಬೆಜವಾಬ್ದಾರಿ:**

- ಆಮಾಲ್ಯಾಕ್ ತಾಣೆಂ ಸೊರೊ ಸೊಡ್ಲ್ಯಾ ಖಾತಿರ್ ಕಾಜಾರ್ ಕರ್ಚೆಂ ಆಮ್ಚೆ ಸಮಾಜೆಂತ್ ಆನಿಕೀ ಚಲೊನ್ ಆಸಾ. ಕಾಜಾರ್ ಜಾವ್ನ್ ಎಕ್ಲಾನ್ ಸೊರೊ ಸೊಡ್ಲೆಂ ಬೋವ್ ಆಪ್ತಾಪ್.
- ಘರಾ ಆನಿ ಶೆತಾಂತ್ ಕಾಮಾ ಖಾತಿರ್ ಜಣ್ ಮೆಳ್ಚಾಕ್ ಲಗ್ನಾ ಜಾಂವ್ಚೆಂ
- ಪ್ರಾಯೆಸ್ತಾಂಕ್ ಪಳೆಂವ್ಕ್ ಜಣ್ ಮೆಳ್ಚಾ ಖಾತಿರ್ ಲಗ್ನಾ ಜಾಂವ್ಚೆಂ
- ಆಸ್ತ್, ದುಡು, ಶಿಕಾಪ್, ವಡ್ಡಿಕಾಯ್ ಪಳೆಂವ್ಕ್ ಲಗ್ನಾ ಜಾಂವ್ಚೆಂ
- ಲಗ್ನಾ ಜಾಲ್ಲ್ಯಾ ಪುತಾಕ್ ಆವಯ್-ಬಾಪಾಯ್ಸ್ ಆಪ್ಲ್ಯಾ ಮುಟಿ ಭಿತರ್ ದವರ್ನ್ ಘೆಂವ್ಚೆಂ
- ಸುನೆಕ್, ಸಾಸು ಮಾಂಯ್ ವಾ ಮಾಂವಾನ್ ಕಷ್ಟುಂಚೆಂ ಆನಿ ಸುನೆನ್ ಕುಳಾರಾ ಪಾಟಿಂ ವೆಚೆಂ

- ಲಗ್ನಾ ಕರ್ನ್ ದಿಲ್ಲ್ಯಾ ಧುವೆಕ್ ಆವಯ್-ಬಾಪಾಯ್ಸ್ ಆಪ್ಲ್ಯಾ ಮುಟಿ ಭಿತರ್ ದವರ್ನ್ ಘೆಂವ್ಚೆಂ
- ಲಗ್ನಾ ಜಿಣಿಯೆಂತ್ ಸಮಾಧಾನ್ ನಾ ದೆಖುನ್ ಹೆರ್ ದಾದ್ಲ್ಯಾ ವಾ ಸ್ತ್ರೀಯೆಚಿ ಸಳಾವಳ್ ಕರ್ಚಿ
- ಆಪ್ಲ್ಯಾ ಘರಾಂತ್ ಕುಟ್ಮಾಚೊ (ಪತಿ/ಪತಿಣ್ ಆನಿ ಭುರ್ಗಿಂ) ಮೋಗ್ ಕರ್ಚ್ಯಾ ಪ್ರಾಸ್ ಚಡ್ ಆಪ್ಲ್ಯಾ ಇಷ್ಟಾಂಚೊ, ಕಾಮಾಚೊ/ದಪ್ಪರಾಚೊ ಮೋಗ್ ಕರ್ಚ್ಯಾ ಥ್ಯೆಂ ಚಡ್ ವೇಳ್ ಮುರ್ಚುಂಚೊ
- ಮಾನಸಿಕ್ ಪಿಡಾ ಆಸ್ಲಾಂನಿ ಲಗ್ನಾ ಜಾಂವ್ಚೆಂ ವಾ ತಾಂಕಾಂ ಲಗ್ನಾ ಕರ್ಚೆಂ
- ಕಾಜಾರ್ ಜಾಂವ್ಚ್ಯಾ ಮನ್ಶಾಚೆ ಗೂಣ್, ಸವಯೊ, ಭಲಾಯ್ಕಿ ಲಿಪೊವ್ನ್ ದವರ್ನ್ ಲಗ್ನಾ ಜಾಂವ್ಚೆಂ
- ಮನ್ಸಾನಾಸ್ತಾನಾ ಒತ್ತಾಯೆಕ್ ಲಾಗೊನ್ ಕಾಜಾರ್ ಜಾಂವ್ಚೆಂ
- ಎಕ್ಲಾಚ್ಯಾ ಮೊಗಾರ್ ಆಸೊನ್ ಆನೈಕ್ಯಾಲಾಗಿಂ ಲಗ್ನಾ ಜಾಂವ್ಚೆಂ

**ಸಮಾಪ್ತ:**

ಸರ್ವಜ್ಞ ಕವಿಚೆಂ ಏಕ್ ಕವನ್ ಅಶೆಂ ಆಸಾ:  
ವೆಚ್ಚೆಕ್ ಹೊನ್ನಿರಲು, ಬೆಚ್ಚೆಗೆ ಮನಿ ಇರಲು  
ಇಚ್ಚೆಯನಂತು ಬಾಳುವ ಸತಿಯಿರಲು

ಆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ತಶೆಂ ಮ್ಹಳ್ಯಾರ್ ಖರ್ಚಾಕ್ ಜಾಯ್ ಪುರ್ತೆ ಪಯ್ಲೆ ಆಸಾತ್ ತರ್, ವಸ್ತೆಕ್ ಏಕ್ ಬರೆಂ ಘರ್ ಆಸಾ ತರ್, ಆಯ್ಕೊಂಚಿ ಜಿಣಿಯೆ ಸಾಂಗಾತಿಣ್ ಆಸಾತ್ ತರ್, ತ್ಯಾ ಸರ್ಗಾಕ್ ಉಜೊ ಲಾಯ್ ಮ್ಹಣ್ ಸರ್ವಜ್ಞ ಕವಿ ಸಾಂಗ್ತಾ. ವಯ್ ಸಾಂಗ್ಲೆಂ ಸರ್ವ್ ಆಸಾ ವ್ಹಯ್ ತರ್ ಆನಿಕ್ ಸರ್ಗ್ ಕಿತ್ಯಾಕ್? ಹಾಂಗಾಚ್ ಸರ್ಗ್ ಆಸ್ಲೆ ಪರಿಂ ಮ್ಹಣ್ ತಾಚೆಂ ಚಿಂತ್ಪ್. ಹೆಂ ಚಿಂತ್ಪ್ ಲಗ್ನಾಕ್ ಪಾವಾನಾ. ಘರ್, ದುಡು ಆನಿ ಸಾಂಗಾತ್ಪಣ್ ಕುಟ್ಮಾ ಜಿವಿತಾಕ್ ಪಾವ್ತಾ ತರ್, ಸಗ್ಳೆಂ ಆಸನಾಯಿ ದಾದ್ಲ್ಯಾ ಸ್ತ್ರೀಯೆಚೊ ಸಂಬಂಧ್ ಭದ್ರ್ ಉರನಾಂತ್ ಕಿತ್ಯಾಕ್? ದೆವಾಚಿ ಕುರ್ಪಾ ಏಕಾಮೆಕಾ ಮೋಗ್ ಆಸಾ ತರ್ ಸಗ್ಳೆಂ ಸಾಧ್ಯ್ ಆಸಾ. ಫಿರ್ಗಜಿಚ್ಯಾ ಸರ್ವ್ ಕಾಜಾರಿ ಜೊಡ್ಯಾಂಕ್ ಹಾಂವ್ ಬರೆಂ ಮಾಗ್ತಾಂ. ದೇವ್ ತಾಂಕಾಂ ರಾಕುನ್ ಸಾಂಬಾಳುಂದಿ ಮ್ಹಣ್ ಆಶೆತಾಂ.


ಲಗ್ನಾ ಮೊಗಾಚೊ ಮಂದಾಮೆಂತ್ ದೆಕುನ್ ಮೊಗಾನ್ ಬಾಂದುನ್ ಹಾಂಡುಕ್ ದೇವ್ ತುಮ್ಮಾಂ ಫಾವೊ ಕರುಂ.



## ಬೈಬಲ್ ಬಾವೈತ್‌ಗಿ?


ಆಮಿ ಭಲಾಯ್ಕಿ ಭಿಗಡ್ಲ್ಯಾ ವೆಳಾರ್ ಆಮಿ ಆಮ್ಚ್ಯಾ ಪಾತ್ಯೆಣಿಚ್ಯಾ ದಾಕ್ಟರಾಕ್ ಭೆಟ್ ದಿತಾಂವ್. ಆನಿ ದಾಕ್ಟರ್ ಆಮ್ಚ್ಯಾ ಕುಡಿಚಿ ಸಾರ್ಕಿ ತಪಾಸ್ತಿ ಕರ್ನ್ ವಕ್ತಾಂಕ್ ಚೀಟ್ (prescription) ಬರವ್ನ್ ದಿತಾ. ತಿ ಚೀಟ್ ವಕ್ತಾಂಚ್ಯಾ ದುಖಾನಾಂತ್ ದಾಕವ್ನ್ ಆಮಿ ವಕಾತ್ ಹಾಡ್ತಾಂವ್. ಪಿಡೆ ಥಾವ್ನ್ ಸುಟ್ಕಾ ಮೆಳುಂಕ್ ಆಮಿ ದಾಕ್ಟರಾಚ್ಯಾ ಸೂಚನಾಂ ಪ್ರಮಾಣೆ ಸೂಕ್ತ್ ವೆಳಾರ್ ತಿಂ ಘೆಂವ್ಕ್ ವಿಚಾರ್ತಾಂವ್. ಆತಾಂ ಚಿಂತ್ಯಾಂ ಎಕ್ಲೆ ಪಿಡೆಸ್ತ್ ಆಸಾ, ತೊ ಹಾಡ್‌ಲ್ಲಿಂ ವಕ್ತಾಂ ಪೊಟಾಕ್ ಘೆನಾಸ್ತಾನಾ ಆಪ್ಲ್ಯಾ ಖಿಟ್ಲಾರ್ ದವರ್ನ್ ವಾ ಆಪ್ಲ್ಯಾ ಉಶಾ ಪಂದಾ ದವರ್ನ್ ನಿದ್ತಾ. ಪಿಡೆ ಥಾವ್ನ್ ತಾಕಾ ಬರೆಪಣ್ ಲಾಭಾಶೆಂ ನಾ. ಹಾಡ್‌ಲ್ಲಿಂ ವಕ್ತಾಂ ಸೆವ್ಲ್ಯಾರ್ ಮಾತ್ ತಿಂ ಕುಡಿಂತ್ ಮೆಳವ್ನ್ ಪಿಡಾ ಗೂಣ್ ಕರುಂಕ್ ಸಕ್ತಾತ್. ತಶೆಂಚ್ ಆನೈಕ್ಲೊ ಮನಿಸ್ ಆಸಾ ತೊ ಬೇಕರಿಕ್ ವಚುನ್ ಏಕ್ ಕ್ರಿಮ್ ಕೇಕ್ ಹಾಡ್ನ್ ಜೆವ್ಣಾ ಮೆಜಾರ್ ದವರ್ನ್ ತಾಕಾ ಪಳಯ್ತ್ ರಾವ್ತಾ. ತಿ ಪಳೆವ್ನ್ ತಾಚ್ಯಾ ತೊಂಡಾಂತ್ಲ್ಯಾನ್ ಉದಕ್ ದೆಂವ್ಚೆಂ ಸೊಡ್ಲ್ಯಾರ್ ದುಸ್ರೆಂ ಕಿಶೆಂಚ್ ಘಡಾನಾ. ಕೇಕಿ ಕುಡ್ಲೊ ಆಪ್ಲ್ಯಾ ತೊಂಡಾಂತ್ ಚೆಪುನ್, ಚಾಬುನ್, ಚೆವುನ್ ಕೆಲ್ಯಾರ್ ಮಾತ್ ತಾಚ್ಯಾ ಗೊಡ್ಲಾಣೆಚೊ ಅನುಭವ್ ತಾಕಾ ಲಾಭ್ತಾ. ಆಮಿ ಆಮ್ಚ್ಯಾ ಘರಾಂತ್ ಏಕ್ ಬೈಬಲ್ ಹಾಡ್ನ್ ದವರ್ತಾಂವ್. ಥೊಡ್ಯಾ ಘರಾಂನಿ ನವೊ ಸೊಲ್ಗೊ ಮಾತ್ ಆಸ್ಲ್ಯಾರ್ ಹೆರ್ ಥೊಡ್ಯಾಂ ಘರಾಂನಿ ಪುರ್ತೊ ಬೈಬಲ್ (ನವೊ ಸೊಲ್ಗೊ ಆನಿ ಪರ್ನೊ ಸೊಲ್ಗೊ) ಪಳೆಂವ್ಕ್ ಮೆಳ್ತಾ. ಚಡಾವತ್ ಆಲ್ತಾರಿನ್ ನಾ ತರ್ ಕಪಾಟಾಂತ್ (Cupboard) ತೊ ಜೊಗಾಸಾಣೆನ್ ದವರ್ತಾತ್. ಬೆಜಿಂತಾ ವೆಳಾರ್ ಯಾಜಕಾನ್ ವಿಚಾರ್ಲ್ಯಾರ್ ತಾಚೆ ವಯ್ರ್ ಆಸ್‌ಲ್ಲಿ ಧುಳ್ ಪಾಪುಡ್ನ್ ಉಗ್ಡೊ ಕರ್ಚೊ ಆಸಾ. ತೊ ಸದಾಂನಿತ್ ವಾಚ್ಚಿ ಸವಯ್ ಭಾರಿಚ್ ಉಣೆಂ. ವಾಡ್ಯಾ ಜಮಾತೆಕ್ ಹಾಡುಂಕ್ ಲಜ್ ಭೊಗ್ತಾ. ಆಮಿ ಸೆವ್ಲಿಂ ವಕ್ತಾಂ ಆನಿ ಖಾಣಾಂ ಆಮ್ಚ್ಯಾ ಕುಡಿಂತ್ ಮೆಳುನ್ ಆಮ್ಕಾಂ ಭಲಾಯ್ಕಿ ಆನಿ ಬಳ್

ದಿತಾತ್. ತಶೆಂಚ್ ಆಮಿ ಬೈಬಲ್ ವಾಚ್‌ಲ್ಲ್ಯಾ ವೆಳಾರ್ ದೆವಾಚೆಂ ಉತರ್ ಆಮ್ಚ್ಯಾ ಭಿತರ್ ಯೆತಾ ಆನಿ ಆಮ್ಕಾಂ ಆತ್ಮೀಕ್ ಬಳ್ ದಿತಾ. ಬೈಬಲ್ ಖಾಂವ್ಚೊ ಮ್ಹಳ್ಳಾರ್ ಹೆಂಚ್ ಜಾಪ್ತಾಸಾ. ವಕ್ತಾಂ ಆನಿ ಖಾಣಾಂ ಕುಡಿಂತ್ ಜಿರಯ್ಲ್ಯಾ ಪರಿಂ (digest) ಬೈಬಲ್ ಎಕೆ ಉಂಚ್ಲ್ಯಾ ಸ್ಲಾನಾರ್ ದವರ್ನ್ ಆಸಲ್ಲ್ಯಾರ್‌ಯೊ ಆಮ್ಕಾಂ ತಾಚೆಂ ಮಾರಿಫಾತ್ ಮೆಳ್ಚೆಂ ಬರೆಂಪಣ್ ಚುಕ್ತಾ.



ಆಸಕ್ತಿ (interesting) ಚೊ ವಿಷಯ್ ಖಿಂಚೊಗಿ ಮ್ಹಳ್ಳಾರ್ ಥೊಡ್ಯಾಂನಿ ನಿಜಾಯ್ಕಿ ಪವಿತ್ರ್ ಗ್ರಂಥ್ ಆಪ್ಲ್ಯಾ ತೊಂಡಾಂತ್ ಸೆವುನ್ ಜೀರ್ಣ್ ಕೆಲ್ಲೆ ದಾಕ್ತಿ ಆಮ್ಕಾಂ

ವಾಚುಂಕ್ ಮೆಳ್ತಾತ್. ದೇವ್ ಜೆರೆಮಿಯಾಕ್ ಆಪ್ಲೊ ಪ್ರವಾದಿ ಜಾವ್ನ್ ಆಪಂವ್ಚ್ಯಾ ವೆಳಾರ್ ಜೆರೆಮಿಯಾ ಆಪುಣ್ ಆನಿಕೀ ತರ್ನಾಟ್‌ಪಣಾರ್ ಆಸೊನ್ ಆಪ್ಲಾಕ್ ಫಾವೊತಿ ಜಾಣ್ವಾಯ್ ನಾ. ತಸೆಂ ಜಾಲ್ಲ್ಯಾನ್ ಪ್ರವಾದಿ ಜಾಂವ್ಕ್ ಅಸಾಧ್ಯ್ ಮ್ಹಣ್ ಸಾಂಗ್ತಾ. ತ್ಯಾ ಸಂದರ್ಭಾರ್ ಆಪ್ಲೊ ಹಾತ್ ಜೆರೆಮಿಯಾಚ್ಯಾ ತೊಂಡಾಕ್ ಲಾಗವ್ನ್, ಆತಾಂ ಹಾಂವೆಂ



ಮ್ಹಜೆಂ ಉತರ್ ತುಜ್ಯಾ ತೊಂಡಾಂತ್ ಫಾಲಾಂ ಮ್ಹಣ್ ದೇವ್ ತಾಕಾ ಸಾಂಗ್ತಾ. ಆಶೆಂ ಜೆರೆಮಿಯಾ ದೆವಾಚೆಂ ಉತರ್ ಆಪ್ಲ್ಯಾ ತೊಂಡಾಂತ್ ಸೆವುನ್ ಜಾಣ್ವಾಯ್ ಆಪ್ಲ್ಯಾಯ್ತಾ. ಎಜೆಕೀಯಾಚಾ ಗ್ರಂಥಾಂತ್ ಆಮ್ಕಾಂ ಆಶೆಂ ವಾಚುಂಕ್ ಮೆಳ್ತಾ. ಇಸ್ರಾಯೆಲ್ ಪರ್ಜಾ ಆಪ್ಲ್ಯಾ ದೆವಾಚೆರ್ ಉಪ್ರಾಟ್ಲಾ ವೆಳಾರ್ ದೇವ್ ಎಜೆಕೀಯಾಕ್ ಪ್ರವಾದಿ ಜಾವ್ನ್ ತಾಂಚ್ಯಾ ಮಧೆಗಾತ್ ವಚುಂಕ್ ಫರ್ಮಾಯ್ತಾ. ತ್ಯಾ ಸಂದರ್ಭಾರ್ ಎಜೆಕೀ ಆಪ್ಲಾಕ್ ತಾಂಚೆ ಸಂಗಿಂ ಕಶೆಂ ಉಲಂವ್ಚೆಂ ಮ್ಹಣ್ ಸಮ್ಜಾನಾ ಮ್ಹಣ್ ಜಾಪ್ ದಿತಾ. ತೆದ್ನಾಂ ಪವಿತ್ರ್ ಗ್ರಂಥಾಚೊ ಕೊವೊ ಧರ್‌ಲ್ಲೊ ಹಾತ್

ತಾಚ್ಯಾ ಮುಕಾರ್ ಯೆವ್ನ್ ರಾವ್ತಾ. ತೊ ಕೊವ್ಣೊ ಖಾವ್ನ್ ಉಪ್ರಾಂತ್ ಇಸ್ರಾಯೆಲ್ ಪರ್ಜೆ ಮುಕಾರ್ ವಚುಂಕ್ ದೇವ್ ತಾಕಾ ಫರ್ಮಾಯ್ತಾ. ಎಜಿಪೀಯ್ ತೊ ಕೊವ್ಣೊ ಖಾತಾ. ತೊ ತಾಕಾ ಮ್ಹೊಂವಾಪರಿಂ ಗೋಡ್ ಲಾಗ್ತಾ. ಉಗ್ಡಾಪಣ್ ಪುಸ್ತಕಾಚ್ಯಾ ಧಾವ್ಯಾ ಅವಸ್ಥರಾಂತ್ ಆಶೆಂ ಬರವ್ನ್ ಆಸಾ. “ದೇವ್‌ದುತಾಚ್ಯಾ ಹಾತಾಂತ್ಲೊ ತೊ ದಾಕ್ಟೊ ಕೊವ್ಣೊ ಫೆವ್ನ್ ಹಾಂವೆಂ ಖೆಲೊ. ಮ್ಹಜ್ಯಾ ತೊಂಡಾಂತ್ ತೊ ಮ್ಹೊಂವಾಪರಿಂ ಗೋಡ್ ಮಾರ್ಚೊ. ಪೂಣ್ ಹಾಂವೆಂ ಖಾತಚ್ ಮ್ಹಜೆಂ ಪೊಟ್ ಸಗ್ಳೆಂ ಕೊಡು ಜಾಲೆಂ. ತೆದ್ವಾಂ ಮ್ಹಾಕಾ ಸಾಂಗ್ಲೆಂ, ಸಭಾರ್ ಪರ್ಜಾ, ದೆಸಾಂಭಾಸಾಂ ಆನಿ ರಾಯಾಂ ವಿಶ್ಯಾಂತ್ ತುವೆಂ ಪರ್ತ್ಯಾನ್ ಪ್ರವಾದ್ ಕರಿಜಾಯ್” (ಉಗ್ಡಾಪಣ್ 10:10-11)

ಬೈಬಲಾ ವಿಷ್ಯಾಂತ್ ಆಮ್ಚೊ ಮನೋಭಾವ್ (attitude) ಎಕ್ಯೆ ದಾಕ್ಟರ್ ಆನಿ ಪಿಡೆಸ್ತಾಪರಿಂ ಆಸುಂಕ್ ಜಾಯ್. ಏಕ್ ಸಾಂಗ್ಲೆಂ ಆಶಿ ಆಸಾ. ಪಾತ್ಯೆಣಿ ಪಿಡಾ ಗೂಣ್ ಕರ್ತಾ ಆನಿ ದಾಕ್ಟರ್ ಫಾಯ್ಡೊ ಜೊಡ್ತಾ. (Faith cures and the doctor is rewarded) ದಾಕ್ಟೆರಾ ವಯ್ರ್ ವಿಶ್ವಾಸ್ ದವರ್ನ್ ತಾಣೆಂ ಸಾಂಗ್ಲೆಂ ವಕ್ತಾಂ ಸೆಂವ್ಣಿ ಗರ್ಜ್. “ಫಲಾಣ್ಯಾ ದಾಕ್ಟೆರಾಚೊ ಹಾತ್ ಗೂಣ್ ಭಾರಿ ಬರೊ. ತಾಣೆಂ ತಾಚ್ಯಾ ಹಾತಾನ್ ಕಾಲೆಂ ದಿಲ್ಯಾರ್ಯೊ ತಾಪ್ ರಾವ್ತಾ”, ಮ್ಹಣ್ ಸಾಂಗ್ಲೆಂ ಹಾಂವೆಂ ಆಯ್ಕಾಲಾಂ. ಹಾಂಗಾಸರ್ ಪಾತ್ಯೆಣಿ ಕಾಮ್ ಕರ್ತಾ. ಆಮಿ ವಿಶ್ವಾಸ್‌ಪಣಿಂ ದೆವಾಚೆಂ ಉತರ್ ವಾಚ್‌ಲ್ಲಾ ವೆಳಾರ್ ಮಾತ್ ಆಮ್ಚೆರ್ ತೆಂ ಬದ್ಲಾವಣ್ ಹಾಡುಂಕ್ ಸಕ್ತಾ. ವಿಶ್ವಾಸ್‌ಪಣ್ ಮ್ಹಳ್ಯಾರ್ ದೆವಾಚೆಂ ಉತರ್ ದುಭಾವಾವಿಣೆಂ ಆಸ್‌ಲ್ಲಾ ತಸೆಂ ಸ್ವೀಕಾರ್ ಕರ್ಚೆಂ ಜಾವ್ನಾಸಾ. ಬೈಬಲ್ ವಾಚುಂಕ್ ಸಭಾರ್ ಸಾಧನಾಂ ಆಸಾತ್ ತರ್ಯೊ ಆಮ್ಕಾಂ ಕಳಿತ್ ಆಸ್ಚೆಂ ಸಾತ್ ಮೆಟಾಂಚೆಂ ವಿಧಾನ್ ಸೂಕ್ತ್ ಜಾವ್ನಾಸಾ. ಹಾಚ್ಯಾ ಫರ್ಮಾಣೆಂ ಬೈಬಲಾಂತ್ ಆಸ್‌ಲ್ಲೊ ಖಿಂಚೊಯ್ ಏಕ್ ಅವಸ್ಥೆರ್ ವಿಂಚುನ್ ದೋನ್ ಪಾವ್ಟಿಂ ಸವ್ಯಾಸ್ ವಾಚ್ಚೊ ತಾಚ್ಯಾ ಉಪ್ರಾಂತ್ ಘೊಡೊ ವೇಳ್ ಮೌನ್ ರಾವುನ್ ದೆವಾಕ್ ಆಮ್ಚೆಂ ಸಂಗಿಂ ಉಲಂವ್ಕ್ ಸೊಡ್ಚೆಂ. ಆಮಿ ವಾಚ್‌ಲ್ಲಿಂ ಸಕ್ಡೆ ಉತ್ರಾಂ ಆಮ್ಕಾಂ ಸಮಾನ್ ಥರಾನ್ ಅನ್‌ಭೋಗ್ ದೀನಾಂತ್ ತಾಂಚ್ಯಾ ಪಯ್ಣಿ ಏಕ್ (ವಾ ದೋನ್) ಉತರ್ ಆಮ್ಚ್ಯಾ ಜಿಣ್ಯೆಕ್ ಚಡ್ ಲಾಗು ಜಾತಾ ಮ್ಹಣ್ ಆಮ್ಕಾಂ ಭೊಗ್ತಾ. ತೆಂ ಜಾವ್ನಾಸಾ ಆಮ್ಕಾಂ ತ್ಯಾ ವೆಳಾರ್ ಲಾಬ್‌ಲ್ಲಿಂ ಜಿವಿತಾಚೆಂ ಉತರ್. ತೆಂ ಆಮಿ ರಂಗಾಚ್ಯಾ ಪೆನ್ಸಿಲೆನ್ ಗಿಚ್ಚುಂಕ್ (Shade) ಜಾಯ್.

ತಾಕಾ ಸರಿ ಜಾವ್ನ್ ಆಮ್ಚಿ ಜೀಣ್ ಮಾಂಡುನ್ ಹಾಡುಂಕ್ ಪ್ರಯತ್ನ್ ಕರ್ಚೆಂ. ಹರೈಕ್ಲ್ಯಾ ಕಡೆಂ ಏಕ್ ವೈಯುಕ್ತಿಕ್ (personal) ಬೈಬಲ್ ಪ್ರತಿ ಆಸ್ಚಿ ಗರ್ಜೆಚಿ. ಬೈಬಲ್ ದಿಸಾ ಮಧೆಗಾತ್, ವೇಳ್ ಆಸ್‌ಲ್ಲಾ ಸಂದರ್ಭಾರ್ ವಾಚ್ಚೆತ್ ಜಾಲ್ಯಾರ್ಯೊ ತೊ ವಾಚುಂಕ್ ಸಕಾಳ್ ಚಡ್ ಸೂಕ್ತ್ ಜಾವ್ನಾಸಾ. ಸಭಾರಾಂನಿ ಸಾಂಗ್ಲೆಂ ಆಸಾ, ಆಮ್ಕಾಂ ಬೈಬಲ್ ವಾಚುಂಕ್ ವೇಳ್‌ಚ್ ಮೆಳಾನಾ, ಪುಣ್ ತಾಂಕಾಂ ಖಿಬ್ಲೊ ಉಲಂವ್ಕ್, ಟಿವಿ ಸಿರಿಯಾಲಾಂ ಪಳೆಂವ್ಕ್ ಆನಿ ಹೆರ್ ಸಂಸಾರಿ ರಾಟಾವಳ್ಕಾಂಕ್ ಪಾವ್ನ್ ಆಸಾ. ಉಡಾಸ್ ದವರ್ಯಾಂ, “ಮನಸ್ಸಿದ್ಧರೆ ಮಾರ್ಗವಿದ್”.

- ಫ್ರಾನ್ಸಿಸ್ ಕ್ರಾಸ್ತಾ

ಬಾಳೊಕ್ ಮರಿ ವಾಡೊ

**ಜಿಣ್ಯೆ ಸಾಂಗಾತಿಣ್**

ದಾದ್ಲ್ಯಾನ್ ಎಕ್ಸುರೊ ಆಸ್ಚೊ ಬರೆಂ ನ್ಹಯ್  
ದೆವಾನ್ ತಾಚ್ಯಾ ಕುಶಿಚಿ ಬೊರ್  
ಕಾಡುನ್ ರಜ್ಜಿ ಏವೆಕ್  
ಹಾಂವೆಯೊ ಎಕ್ಸುರೊ ಆಸ್ಚೊ ಬರೆಂ ನ್ಹಯ್  
ದೆಕುನ್ ಜಿಣ್ಯೆ ಸಾಂಗಾತಿಣ್ ವಿಂಚ್ಚಿ  
ಮಿಲಿಟ್ರಿ ಮಾರ್ಸೆಲಾಮಾಚ್ಯಾ ಧುವೆಕ್

**ಸುಖ್‌ದುಖ್**

ಏಕ್ ಸ್ತ್ರೀ ಅನ್ಯೇಕ್ ಸ್ತ್ರೀಯೆಲಾಗಿಂ  
ಸಾಂಗಾಲಾಗಿ ಮ್ಹಜೊ ನೊವ್ಲೊಚ್  
ಮ್ಹಾಕಾ ರಾಂದುನ್ ವಾಡ್ತಾ ಶಿತ್ ಕಡಿ  
ದೆಕುನ್ ತಿ ಸಾಂಗಾಲಾಗಿ ಭಾಗಿ ತುಂ  
ಆಮ್ಗಲೊ ಆಸಾ ಪಳೆ ಆಳ್ಕಿ  
ಹೆವ್ಣಿಲಿ ಕಾಡುನ್ ತೆವ್ಣಿನ್ ದವರಿನಾ ಕಾಡಿ.

**ನವಿ ಸಯಿಂ**

ರೊಸಾಚ್ಯಾ ಮಾಟ್ವಾಂತ್ ನವ್ಯಾ ಸಯ್ಯಾಂಕ್  
ಬ್ಯಾಂಡಾಚ್ಯಾ ನಾದಾನ್, ಗರ್ನಾಳಿಂಚೊ ಆವಾಜ್  
ಪಾನ್ಡೊಡ್ ಉದಕ್ ದೀವ್ನ್ ಕೆಲೊ ಸ್ವಾಗತ್,  
ಆತಾಂ ಸಯಿಂ ಪರ್ನಿಂ ಜಾಲಿಂ  
ಹೊಕ್ಲೆಕ್ ಕುಳಾರ್‌ಚ್ಚ್ ಗತ್.

- ಎಂ.ಎಸ್.ವಾಲೆನ್ಸಿಯಾ

## ಜಾಂಪಿಯನ್ ಬಾಪಯ್

ಹೆಲೆನ್ ಸ್ಟೈನರ್ ರೈಸ್, ಆಮೇರಿಕಾಚಿ ಬರಯ್ತಾರ್ ರೈಲ್ ಸಂಸ್ಥಾಂತ್ ವಾವ್ರ್ ದಿತಲ್ಯಾ ಆಪ್ಲ್ಯಾ ಬಾಪಯ್ಕ್ ಪಿಂತ್ರಾವ್ನ್ ಆಶೆಂ ಬರಯ್ತಾ.

**Fathers are wonderful People  
Too Little understood  
And we don't sing their praises**

ಹಾಚೊ ತರ್ಜುಮೊ ಆಸೊ ದಿವ್ಯೆತ್.  
ಬಾಪಯ್ ಜಾವ್ನಾಸಾತ್ ವಿಶಿಷ್ಟ್ ವ್ಯಕ್ತಿ, ತಾಂಚೆ ವಿಷ್ಯಾಂತ್ ಆಮಿ ಸಮ್ಜಲ್ಲೆಂ ಭೋವ್ ಉಣೆಂ.  
ತಾಂಚಿ ಹೊಗ್ಗಿಕ್ ಆಮಿ ಗಾಯಾನ್ ಕರಿನಾಂವ್.  
ಮುಕಾರ್ನ್ ತಿ ಆಶೆಂ ಬರಯ್ತಾ:

**And father struggles daily  
To live upto 'his image'  
As protector and provider  
And here or the scrimmage**

**For the only reason Dad aspires  
To fortune and success  
Is to make the family, proud of him  
And bring them happiness**

ತಾಚೆಂ ಝುಜ್ ಹರೈಕಾ ದಿಸಾ,  
ತಾಚೆಂ ನಾಂವ್ ಉರಂವ್ಚ್ಯಾಕ್ ಸದಾಂ  
ರಕ್ಷಕ್ ಆನಿ ಪ್ರಧಾನ್ ಕರೊ  
ಮುಖೆಲಿ ಆನಿ ಝುಜಾರಿ ಕಸೊ  
ಏಕ್‌ಚ್ಚೆ ಕಾರಣಾ ಖಾತಿರ್ ತೊ ಆಶೆತಾ  
ಅದ್ಯಷ್ಟ್ ಆನಿ ಯಶಸ್ವಿ ಜೊಡ್ಚ್ಯಾಕ್

ತಾಚ್ಯಾ ಕುಟ್ಮಾನ್ ತಾಕಾ ಮೊಗಾನ್ ದೆಖೊಂಕ್  
ಸಂತೊಸ್ ಜೊಡುಂಕ್ ತಾಂಚ್ಯಾ ಸುಖಾಕ್  
ವಯ್ಲಿಂ ಧೊಡಿಂ, ಉತ್ರಾಂ ಆಮ್ಕಾಂ ಬಾಪಯ್ಚ್ಯಾ  
ಮಹತ್ವಾವಿಶಿಂ ಖಿಂಡಿತ್ ಜಾಗ್ರಣ್ ಕರ್ತಾತ್,  
ಬಾಪಾಯ್ಚ್ಯಾ ಪ್ರಾಮಾಣಿಕ್ ಪ್ರಯತ್ನಾಚೊ ವಿವರ್  
ದಿತಾತ್; ಬಾಪಯ್ಚ್ಯಾ ಉತ್ತೀಮ್ ವ್ಯಕ್ತಿತ್ವಾಕ್  
ಪಿಂತ್ರಾಯ್ತಾತ್.

ಸಾಂ ಪಾವ್ಲ್ ಎಫೆಜ್‌ಗಾರಾಂಕ್ ಬರಯ್ಲ್ಯಾ ಪತ್ರಾಂತ್  
ಬಾಪಯ್ ಆನಿ ಭುರ್ಗ್ಯಾಂಚ್ಯಾ ಸಂಬಂಧಾ ಖಾತಿರ್

ಆಶೆಂ ಬರಯ್ತಾ. “ಭುರ್ಗ್ಯಾಂನೊ  
ತುಮ್ಮಾ ಆವಯ್ ಬಾಪಯ್ಕ್  
ಖಾಲ್ ಜಾವ್ನ್ ಚಲಾ. ಹೆಂ  
ತುಮ್ಮೆಂ ಕರ್ತವ್ಯ್ ತುಜ್ಯಾ ಆವಯ್  
ಬಾಪಯ್ಕ್ ಮಾನಾದಿ ಹ್ಯಾಚ್ಚೆ  
ವರ್ವಿಂ ತುಕಾ ಬೊರೆಪೊಣ್  
ಲಾಭ್ಲೆಂ ಆನಿ ಹ್ಯಾ ಸಂಸಾರಾಂತ್  
ಲಾಂಬ್ ಆವ್ಕ್ ಮೆಳ್ತಲೆಂ.  
ಬಾಪಯಾಂನೊ ತುಮಿ ತುಮ್ಮಾ ಭುರ್ಗ್ಯಾಂಕ್ ರಾಗಾರ್  
ಜಾಯ್ತಿಂ ಚಿಡಾಂವ್ಚೆಂ ನಾಕಾ. ಬಗಾರ್ ತಾಂಕಾಂ ಬೂದ್  
ಸಾಂಗುನ್ ತಾಂಚ್ಯೊ ಚುಕಿ ತಿದ್ದುನ್ ಕ್ರಿಸ್ತಾಂವ್ ಧರ್ಮಾಂ  
ಪರ್ಮಾಣೆಂ ತಾಂಕಾಂ ವಾಗಯಾ” (ಎಫೆಜ್ 6:1-4)



ಕುಟ್ಮಾಚ್ಯಾ ಬರೆಪಣಾಂತ್, ಆನಿ ವಾಡಾವಳಿಂತ್  
ಬಾಪಯ್ಚೊ ಮಹತ್ವ್ ಆವಯ್‌ಪರಿಂಚ್ ವರ್ತೊ. ಆನಿ  
ವಿಶೇಸ್ ಗರ್ಜೆಚೊ. ಮನ್‌ಶಾಸ್ತ್ರಜ್ಞ್ ಭುರ್ಗ್ಯಾಚ್ಯಾ ಪಾಲನ್  
ಪೋಶಣಾಂತ್ ಬಾಪಯ್ಚೊ ಪಾತ್ರ್ ಹ್ಯಾ ಪರಿಂ ವಿವರಿತಾ:

1. ಬಾಪಾಯಾಂನಿ ಭುರ್ಗ್ಯಾಂ ಕಡೆನ್, ಭಾಗಿಧಾರ್ ಜಾಂವ್ಪಿಂ  
ವಿಧಾನಾಂ ಪ್ರತ್ಯೇಕ್ ರಿತಿಚಿಂ, ಭುರ್ಗ್ಯಾಂಕ್ ಶಿಸ್ತ್  
ಶಿಕಂವ್ಪಿ ಭುರ್ಗ್ಯಾಂಚ್ಯಾ ಖೆಳಾಂತ್ ಮೆತೆರ್ಪಣ್ ದಾಕಂವ್ಪಿ  
ತಾಂಚೆ ಸಾಂಗಾತಾ ಖೆಳ್ಳೆ ಸಂದರ್ಭ್ ಭುರ್ಗ್ಯಾಂಚ್ಯಾ  
ವಾಡಾವಳಿಂತ್ ವಿಶೇಸ್ ಸ್ಥಾನ್ ಘೆತಾತ್ ಮಾತ್ರ್  
ನ್ಹಯ್, ಭುರ್ಗ್ಯಾಂಚ್ಯಾ ವಾಡಾವಳಿಂತ್ ಆವಯ್ಚ್ಯಾಕ್‌ಯೊ  
ವಿಭಿನ್ನ ರಿತಿನ್ ವಿಶೇಷ್ ಪರಿಣಾಮ್‌ಕಾರಿ ಜಾವ್ನಾಸಾತ್.  
ದಾಖ್ಲ್ಯಾಕ್ ಭುರ್ಗ್ಯಾಂಕಡೆನ್ ಬಾಪಯ್ನ್ ಖೆಳ್ಳೆ ಸಂದರ್ಭ್  
ಶಾರೀರಿಕ್ ಆನಿ ಪರಸ್ಪರ್ ವಿನಿಮಯ್ (reciprocal)  
ಖೆಳ್ಳಾಡಿಚೆ ಜಾವ್ನಾಸುನ್ ತೆ ಆವಯ್ಚ್ಯಾ



ಭಾಗಿದಾರ್‌ಪಣಾಚ್ಯಾಕಿ ವಿಭಿನ್ನ ರಿತಿಚಿ. ಕಿತ್ಯಾಕ್ ಆವಯೊ ಚಡಾವತ್ ಉತ್ತಾನಿ ಸಂವಾದ್ ಕರ್ತಾತ್. ಬಾಪಯ್ ಭುರ್ಗ್ಯಾಂ ಸಾಂಗಾತಾ ತಾಣಿಂ ಖೆಳ್ಚ್ಯಾ ಸಂದರ್ಭಾಂನಿ, ಕಾಮ್ (task) ಸಂಪೂರ್ಣ್ ಕರ್ಚ್ಯಾಕ್ ಖೆಳಾದ್ಲಾರಿಂ ಭುರ್ಗ್ಯಾ ಕಡೆನ್ ಭಾಗ್ ಘೆತಾತ್ (involve) ತರ್ ಆವಯ್ ಏಕ್ ಆಲೋಚನೆ (idea) ಮುಖಾಂತ್ ಸಮ್ಮಿಳಿತ್ ಜಾತಾ. ಸಂವಾದನ್ (communication) ಮುಖಾಂತ್ ಸಂವಾದಾಚೊ ಅನುಭವ್ ದಿತಾ.

2. ಬಾಪಾಯ್ಚೆಂ ಭಾಗಿದಾರ್‌ಪಣ್ (involvement) ಭುರ್ಗ್ಯಾಚ್ಯಾ ಮತಿ ಆನಿ ಬುದ್ಧಿಪ್ರಕಾಸಾಕ್ (cognitive skills) ಸಾಮಾಜಿಕ್ ಪ್ರಗತಿ ಆನಿ ಸಮಸ್ಯೆ ಪರಿಹಾರ್ ಕರ್ಚ್ಯಾ ನಿಪುಣತೆಕ್ ಭೋವ್ ಗರ್ಜೆಚೆಂ. (skill) ಭುರ್ಗ್ಯಾಚ್ಯಾ ಶೈಕ್ಷಣಿಕ್ ಆನಿ ಭೌತಿಕ ಅಭಿವೃದ್ಧಿಕ್ ಬಾಪಾಯ್ಚೆಂ ಹಾಜರಪಣ್ ಭೋವ್ ಗರ್ಜೆಚೆಂ.

3. ಬಾಪಾಯ್ಚೆಂ ಭಾಗಿದಾರ್‌ಪಣ್ ಘಟ್ ಆಸಾ. ತ್ಯಾ ಭುರ್ಗ್ಯಾಚಿ ಬುದ್ಧಂತ್ಯಾಯ್, ಸ್ವನಿಯಂತ್ರಣ್, ಅನುಭೂತಿ ಆನಿ ಲಿಂಗ್ ಸಮಾನ್ ಮೌಲ್ಯಂ ಭೋವ್ ಉಂಚ್ಚಿಂ ಆಸೊನ್ ಉಂಚ್ಚ್ಯಾ ವ್ಯಕ್ತಿತ್ವಾಚ್ಯಾ ಏಕಾ ಭುರ್ಗ್ಯಾಚ್ಯಾ ವಾಡಾವಳಿಕ್ ಕುಮಕ್ ಕರ್ತಾ ಮ್ಹಣ್ತಾ ಮಾನಸಿಕತಜ್ಞಾ (Michael E. Lamb, 1981) ಏಕಾ ಕುಟ್ಮಾಂತ್ ಆವಯ್ ಬಾಪಾಯ್ಚೆಂ ಹಾಜರಪಣ್, ಸಾಂಗಾತ್‌ಪಣ್ ಆನಿ ಭಾಗಿದಾರ್‌ಪಣ್ ಏಕ್ ಸಫಲ್ ಕ್ರಿಯಾತ್ಮಕ್ ಕುಟಾಮ್ ಆಸಾ ಕರ್ತಾ. ಭುರ್ಗ್ಯಾಂಚ್ಯಾ ಭಾವನಾತ್ಮಕ್ ಆನಿ ಶೈಕ್ಷಣಿಕ್ ವಾಡಾವಳಿಂತ್ ಬಾಪಾಯ್ಚೊ ವಿಶೇಸ್ ಪಾತ್ ಆಸಾ.

ಕ್ಯಾರೆ ಕಾಸೆ ಮ್ಹಳ್ಳೊ ಏಕ್ ಆಮೆರಿಕನ್, ನ್ಯಾಷನಲ್ ಸೆಂಟರ್ ಫಾರ್ ಫಾದರಿಂಗ್ ಮ್ಹಳ್ಳ್ಯಾ ಏಕ್ ನಾಗರಿಕ್ ಸಮಾಜ್ ಸಂಸ್ಥಾಚೊ ಕಾರ್ಯನಿರ್ವಾಹಕ್ ಹಜಾರೊಂ ಬಾಪಯ್ಚೆ ಬರ್ಯಾ ಬಾಪಯ್‌ಪಣಾಚೆ ನಿಪುಣತೆಂತ್ ತರ್ಭೆತಿ ದಿವ್ನ್ ಆಸಾ. ಹಾಚೆ ಅಭಿಪ್ರಾಯೆ ಪ್ರಮಾಣೆಂ ಜರ್ ಬಾಪಯ್ಚೆ ತಾಂಚೊ ಪಾತ್ ಭುರ್ಗ್ಯಾಂ ಥಂಯ್ ಸಮ್ಜುನ್ ಘೆತ್ಲೊ ತರ್, ಮುಕ್ತಿ ಸಮಾಜ್ ಭೋವ್ ಸೊಭಿತ್ ಆನಿ ದಾದೊಸ್ಕಾಯೆಚಿ ಜಾತಾ. ತಾಚೆ ಪ್ರಕಾರ್ ಬಾಪಾಯ್ಚೆಂ ಗೈರ್ ಹಾಜರಪಣ್ ವಾ ಅನುಪಸ್ಥಿತಿ ಆಮೇರಿಕಾಂತ್ 20 ಮಿಲಿಯನ್ ಭುರ್ಗ್ಯಾಂಕ್ ದುರ್ಬಲ್ ಭುರ್ಗಿಂ ಜಾವ್ನ್ ವಾಡಯ್ತ್ ಆಸಾ. ಶಿಕ್ಪಾಂತ್, ಅಸಫಲತಾ, ಮಾದಕ್ ದ್ರವ್ಯಾಂ ಹಿಂಸಾತ್ಮಕ್ ಅಪರಾಧ್‌ಪಣ್, ನಿರುತ್ತಾಹ್

ವಾ ಖಿನ್ನತಾ ಹ್ಯಾ ಸಮಸ್ಯಾಂಕ್ ಗುಲಾಮ್ ಕರ್ತೆಂ ಆಸಾ. ಮೊಗಾನ್ ಕುಟ್ಮಾಂ ಬಾಂದ್ಪಾಕ್ ಬಾಪಯ್ಚೆ ಭುರ್ಗ್ಯಾಂಚ್ಯಾ ವಾಡಾವಳಿಂತ್ ಮೆತೆರ್ ಜಾವ್ನ್ ಭಲಾಯ್ಕೆಂತ್ ಕುಟಾಮ್ ಬಾಂದ್ಪಾ ಬಾಪಯ್ಚೆ ತರ್ಭೆತಿ ದಿವ್ನ್ ಸಮಾಜ್ ಬರಿ ಕರ್ಚ್ಯಾಕ್ ಹೊ ಸಂಸ್ಕೊ ವದ್ಲಾಡ್ತಾ.

'Father you only can handle' - ಬಾಪಯ್ ಜಾವ್ನ್‌ಪಣ್ ತುಂವೆಂ ಮಾತ್ ಭುರ್ಗ್ಯಾಂಚ್ಯಾ ಸಂಧಿಗ್ಡತೆಂತ್, ತಾಂಚ್ಯಾ ಶಿಸ್ತೆ ಥಂಯ್ ಉಬ್ಲೊಂಚಾ ಸಮಸ್ಯಾಂಕ್ ಪರಿಹಾರ್ ದಿವ್ಚೆತ್. ಆಮ್ಚ್ಯಾ ಘರಾಂನಿ, ಕುಟ್ಮಾಂನಿ, ಬಾಪಾಯ್ಚೊ ಪಾತ್ ಬರೊ ಜಾಯ್ಚೆ ತರ್, ಬಾಪಯಾಂ ಖಾತಿರಿಯೊ ಥೊಡಿಂ ಕಾರ್ಯಕ್ರಮ ಯೆವ್ಣುಂಚಿ ಗರ್ಜ್. ಮಂಗ್ಳೂರಾಂತ್ ಚಡಾವತ್ ಕಥೊಲಿಕ್ ಕುಟ್ಮಾಂ ಬಾಪಯ್ಚೊ ಗೈರ್ ಹಾಜರಪಣಾಂತ್, ಅಮಾಲ್ ಪಿಯೊಣ್ಯಾಂತ್, ಗರ್ಜೆ ಭಾಯ್ ದರ್ಬಾರಾನ್ ನಿಷ್ಟಿಯೆ ಜಾಂವ್ಕ್ ಪಾವ್ಲಾಂತ್ ಮ್ಹಳ್ಳೆಂ ಸಮ್ಜೊಂಚಿ ಗರ್ಜ್ ಆಸಾ ಆನಿ ಹ್ಯಾ ದಿಶ್ಯಾಂತ್ ಬಾಪಾಯ್ಚೆಂ ಸಬಲೀಕರಣ್ ಜಾಂವ್ಚಿ ಗರ್ಜ್ ಆಸಾ. ಮೊಗಾನ್, ಸಾಂಬಾಳ್ಚ್ಯಾ ಬಾಪಯ್ಚೆ ಭುರ್ಗ್ಯಾಂ ಕಡೆನ್ ಉಲಂವ್ಚೆಂ, ತಾಂಕಾಂ ಆಯ್ಕುಂಚೆಂ ಆನಿ ತಾಂಕಾಂ ಶೈಕ್ಷಣಿಕ್ ಆನಿ ಭಾವನಾತ್ಮಕ್ ವಾಡಾವಳಿಕ್, ಶಾರೀರಿಕ್ ಆನಿ ಆಧ್ಯಾತ್ಮಿಕ್ ವಾಡವಳಿಕ್ ಪ್ರೇರಣ್ ದಿಂವ್ಚಿ ಗರ್ಜ್ ಆಸಾ. ಆಪ್ಲ್ಯಾ ಜ್ಞಾನಚ್ಯಾ ವಾಡವಳಿಕ್ ಭುರ್ಗ್ಯಾಂಚೆ ವಡಾವಳಿನ್ ಸದಾಂಚ್ ವಾಡೊಂಕ್ ಆಸಾ. ಆಪ್ಲ್ಯಾ ಚಿಂತ್ಪಾಂತ್ ಬದ್ಲಾವಣ್ ಹಾಡುಂಕ್ ಆಸಾ. ಖರೊ ಮೋಗ್ ಭುರ್ಗ್ಯಾಂ ಥಂಯ್ ಹೆಂ ಸಲೀಸ್ ಕರ್ತಾ.

ಆಶೆಂ ಕುಟ್ಮಾಚ್ಯಾ ಬರೆಪಣಾಕ್ ವಾವುರ್ಚ್ಯಾ ಬಾಪಯ್ಚೆಂ ಜಾಂಪಿಯನ್ ಬಾಪಯ್ ಜಾಂವ್ಚಿ ಗರ್ಜ್ ಆಸಾ. ಸಬಾರ್ ಪಾವ್ಚಿಂ ಬಾಪಯ್ ಅಂತರ್ಲಾರ್ ಹ್ಯಾ ಕಾರಣಾಂತ್ ಗೈರ್ ಹಾಜರ್ ಆಸ್ಚ್ಯಾ ಕುಟ್ಮಾಂನಿ ಬಾಪಾಯ್ಚೊ ಪಾತ್ ವ್ಹಡಿಲಾಂನಿ ಖೆಳಚಿ ಪಡ್ತಾ. ಆನಿ ಕಾಮಾಚ್ಯಾ ದಬಾವಾನ್ ಪಯ್ ಆಸ್‌ಲ್ಲ್ಯಾ ಬಾಪಯ್ಚೆ ಭುರ್ಗ್ಯಾಂ ಕಡೆನ್ ಸಂವಹನ ಮುಖಾಂತ್ ರಜೆಚ್ಯಾ ದಿಸಾಂಚೆಂ ಹಾಜರಪಣ್ ಭರ್ತಿ ಕರ್ಚಿ ಗರ್ಜ್. ಭರ್ತಿ ಕರ್ನ್ ದಿಂವ್ಚೆಂ ಮ್ಹಳ್ಳಾರ್ ವಿಚಾರ್ಲಿ ಹೆರೈಕ್ ವಸ್ತು ಭುರ್ಗ್ಯಾಂಕ್ ದಿವ್ನ್ ನ್ಹಯ್, ಬದ್ಲಾಕ್ ಗರ್ಜೆಚೊ ವಸ್ತು ದಿವ್ನ್ ಆನಿ ತಾಚ್ಯಾಕಿ ಗರ್ಜೆಚೆಂ ಸಾಂಗಾತ್ಪಣ್ ಆನಿ ಮೆತೆರ್‌ಪಣ್ ಆಸಾ ಕರ್ನ್.

- ರೋಜ್‌ವೀರಾ ರೊಡ್ರಿಗಸ್ ರೊಜಾರ್‌ಮಾಯ್ ವಾಡೊ

# ಕಿತ್ಯಾಕ್ ಮ್ಹಾಕಾ ಸಾಂಡ್ಲಾಯ್?

“ಮ್ಹಜ್ಯಾ ಪಂದ್ರಾ ವರಾಂಚ್ಯಾ ವಿವಾಹಿತ್ ಜಿಣಿಯೆಂತ್ ಹಾಂವೆಂ ರಡಾನಾಸ್‌ಲ್ಲೊ ದೀಸ್‌ಚ್ ನಾ. ದುಃಖಿನ್ ಆನಿ ಪುರಾಸಾಣೆನ್ ಹಾಂವ್ ನಿದುಂಕ್ ವೆತಾಲಿಂ. ದೀಸ್ ವೆತಾಂ, ಘರಾಂತ್ಲೊ ಎಕೆಕ್‌ಚ್ ಸಾಮಾನ್ ವಿಕುನ್ ಮ್ಹಜಿ 'ಕಿರಿಯಮಣಿಯೆ' ವಿಕಲ್ಲಿ. ಕಿತ್ಯಾಕ್ ಮ್ಹಜೊ ಪತಿ ಅಮಾಲ್ ಸೇವನಾಚ್ಯಾ ಸವಯೆಕ್ ಸಾಂಪ್ಡುನ್, ತಾಚೊ ಗುಲಾಮ್ ಜಾಲ್ಲೊ. ಸಾಂಜೆರ್ ಪಯ್ಸ್ ಥಾವ್ನ್ ಯೆಂವ್ಚ್ಯಾ ಬಾಪಾಯ್ಕ್ ದೆಖ್ಚ್ಯಾ ಭುರ್ಗ್ಯಾಂನಿ ಸಬಾರ್ ಪಾವ್ಪಿಂ ಗೊರ್ವಾಂಚ್ಯಾ ಗೊಟ್ಕಾಂತ್ ಲಿಪುನ್ ರಾವ್‌ಲ್ಲೆಂಯ್ ಆಸಾ. 'ಆಮ್ಚ್ಯಾ ಪಪ್ಪಾಕ್ ಅಮಾಲ್ ಸವಯೆ ಥಾವ್ನ್ ನಿವಾರ್ ಸೊಮ್ಯಾ' ಮ್ಹಣುನ್ ಭುರ್ಗ್ಯಾಂನಿ ಸಬಾರ್ ಪಾವ್ಪಿಂ ದಿಂಬಿಯೆರ್ ಪಡುನ್ ಮಾಗ್ಲಾಂ. ಥೊಡ್ಯಾ ದಿಸಾಂ ಪಯ್ಲೆಂ, ಆಮ್ಚ್ಯಾ ಬಾರಾ ವರಾಂಚ್ಯಾ ಭುರ್ಗ್ಯಾನ್, 'ಆಮಿ ಕಿತ್ಲೆಂ ಮಾಗ್ಚಾರೀ ದೇವ್ ಕಿತ್ಯಾಕ್ ಆಯ್ಕನಾ ಮಾಮ್ಮಿ?' ಮ್ಹಣುನ್ಯೇ ವಿಚಾರ್‌ಲ್ಲೆಂ.

ಅಶೆಂ ವಿಚಾರ್ತಾನಾ, ತಾಣೆಂ ವಿಚಾರ್‌ಲ್ಯಾಂತ್ ಚೂಕ್ ನಾ ಮ್ಹಣ್ ಮ್ಹಾಕಾ ಭೊಗ್‌ಲ್ಲೆಂ. 'ವ್ಹಯ್, ಹಾಂವೆಂ ಕೆಲ್ಲ್ಯಾ ಖಿಯಾಂಚ್ಯಾ ಪಾತ್ಕಾಕ್ ದೇವ್ ಹ್ಯಾ ಪರಿಂ ಕಷ್ಟಿತಾ?' ಮ್ಹಳಿಂ ಭಾವನಾಂ ಉದೆತಾನಾ, ಮ್ಹಜೊ ವಿಶ್ವಾಸ್ ದಂಡಳ್ಕುಂಕ್ ಲಾಗ್‌ಲ್ಲೊ.”

ಮಾಗ್ಚಾಚಿ ಮಜತ್ ವಿಚಾರ್ನ್ ಯೆಂವ್ಚ್ಯಾ ಹಜಾರೊಂ ಪತ್ರಾಂ ಪೈಕಿ ಎಕಾ ಪತ್ರಾಂತ್ಲಿ ಹಿ ದುಃಖಿಭರಿತೆ ಕಥಾ. ದೂಕ್ ಆಮ್ಕಾಂ ಸತಯ್ತಾ. ಅಂತ್ಯೆ ಲಾಭಾನಾಸ್‌ಲ್ಲಿ ಸೊಸ್ಣಿಕಾಯ್ ನಿರಾಶೆಚ್ಯಾ ದಿಶೆನ್ ಆಮ್ಕಾಂ ಲೊಟುನ್ ಸೊಡ್ತಾ. ಸಮಸ್ಯಾ ಥಾವ್ನ್ ಮುಕ್ತಿ ಜೊಡುಂಕ್ ಆಮಿ ಬೊಬಾಟುನ್ ಪರಾತ್ತಾಂವ್. ಪೂಣ್ ಮಾಗ್ಚಾಕ್ ಜಾಪ್ ಮೆಳನಾ ಜಾಲ್ಯಾರ್ ಆಮಿ ದೇವಾಕ್‌ಚ್ ದುಬಾವಾಚ್ಯಾ ನದೆನ್ ದೆಖ್ತಾಂವ್. ಹಾಂವ್‌ಯೇ ಸಬಾರ್ ಪಾವ್ಪಿಂ ಮ್ಹಜ್ಯಾ ವಿಶ್ವಾಸಾಂತ್ ದಂಡಳ್ಕಾಂ. ತುಜ್ಯಾ ಜೀವನಾಂತ್ಯೇ ಅಸಲೆ ಸಂದರ್ಭ್ ಉದೆಲ್ಯಾತ್ ಆಸ್ತಲೆ. ಪೂಣ್ ಸರ್ವೆಸ್ಪರಾಚಿ ದಯಾ, ಜೀವನಾಚ್ಯಾ ಅನುಭವಾ ಮುಖಾಂತ್, ಹ್ಯಾ ವಿಷಯಾಚೆರ್ ಮ್ಹಾಕಾ ಖಾತ್ರಿ ಲಾಭ್ಲಿ. ತೊ, 'ರುದಾನಾಕ್ ಕಾನ್ ದಿಂವ್ಚೊ ದೇವ್ ಜಾವ್ನಾಸಾ!'

ಸರ್ವೆಸ್ಪರ್, ಅಖ್ಯಾ ಸೃಷ್ಟಿಚೆರ್ ಆಪ್ಲಿ ದಯಾ ದಾಕೊಂವ್ಚೊ ದೇವ್ ಜಾವ್ನಾಸಾ. ಕೊಣ್‌ಯೇ ಪಾಡಾವ್ ಜಾಯ್ನಾಂತ್ ಸರ್ವಾಂನಿ ತಾಚ್ಯಾ ರಕ್ಷಣೆಂತ್ ಸಂತೊಸ್ ಪಾವಾಜಾಯ್ ಮ್ಹಣುನ್ ತೊ ಆಶೆತಾ. ಪೂಣ್ ಹಾಂವ್ ಆಶೆಂ

ಬರಯ್ತಾನಾಂಯ್ ಮ್ಹಜ್ಯಾ ಸಬಾರ್ ಸವಾಲಾಂಕ್ ಮ್ಹಾಕಾ ಜವಾಬ್ ಮೆಳನಾಂತ್. ಮ್ಹಾಕಾ ದೊಸ್ಚೊ, ದುಖೊಂವ್ಚೊ ಸಬಾರ್ ಸಂಗಿ ಮ್ಹಜ್ಯಾ ವೈಯಕ್ತಿಕ ಆನಿ ಸಂಸಾರಿಂ ಜೀವನಾಂತ್ಯೇ ಆಸಾತ್. ಅಸಲ್ಯಾ ಸಂದರ್ಭಾಂಯೇ ಮ್ಹಜಿ ಸಮ್ಜಣೆ ಪರ್ಮಾಣೆಂ ಕಾಳ್ಜಾಚ್ಯಾ ಗುಂಡಾಯೆ ಥಾವ್ನ್ ಹಾಂವ್ ಧೈರಾನ್ ಆನಿ ಸ್ಪಷ್ಟ್ ಸಾಂಗ್ತಾಂ- 'ದೇವ್ ಆಮ್ಮಿ ಬೊಬಾಟ್ ಆಯ್ಕತಾ'.

ತುಮ್ಮಾ ಖಿಳಾನಾಸ್ಚ್ಯಾ ಪಿಡೆಕ್, ಆರ್ಥಿಕ್ ಅಡ್ಡಣೆಕ್, ಫಳ್ ನಾಸ್‌ಲ್ಲ್ಯಾ ಅತ್ತಿಕ್ ಜೀವನಾಕ್, ನಾಸಮಾಧಾನಿ ಕಾಜಾರಿ ಜಿವಿತಾಕ್, ಸಮಾಜೆಂತ್ ಉಡ್ಕಾಣಾಂ ಮಾರ್ಚ್ಯಾ ಅನೀತ್, ಅಕ್ರಮಾಂಕ್ - ಮನಾಂತ್ ಅಸಲಿ ಪ್ರತಿಕ್ರಿಯಾ ಉದೆಂವ್ಕ್ ಪುರೊ - 'ದೇವ್ ಭೊವ್ ಪಯ್ಸ್ ಆಸಾ. ತೊ ನಿಷ್ಟುರ್ ಜಾವ್ನಾಸಾ'.

ಪೂಣ್ ಆಮ್ಚೊ ಗೋಳ್ ಆಯ್ಕನಾಸ್ತಾಂ ರಾವುಂಕ್ ದೇವಾಕ್ ಅಸಾಧ್ಯ್. ಕಿತ್ಯಾಕ್, ತೊ ಜಾವ್ನಾಸಾ 'ಮೊಗಾಚೊ ಬಾಪಯ್' ಮ್ಹಣ್ ಪವಿತ್ರ್ ಪುಸ್ತಕ್ ಸಾಂಗ್ತಾ. ಬರ್ಯಾ ಬಾಪಾಯ್ಕ್ ಆಪ್ಲ್ಯಾ ಭುರ್ಗ್ಯಾಂಚ್ಯಾ ಬೊಬೆಕ್ ಕಾನ್ ಕೆಪ್ಪೆ ಕರುಂಕ್ ಸಾಧ್ಯ್ ಜಾಯ್?

ಆಮ್ಚ್ಯಾ ಮಾಗ್ಚ್ಯಾ ಜಮಾತೆಕ್ ಹಾಜರ್ ಜಾಂವ್ಚೊ ಎಕ್ಲೊ ಸಾಂದೊ ಮಾತು ಕುಟ್ಟಿ. ತೊ ಬೇಸಾಯ್‌ಗಾರ್. ತಾಚೊ ಅನುಭವ್ ತುಮ್ಮಾ ಹುಜೆರ್ ದವರ್ತಾಂ. ತೊ ಏಕ್ ಪಾವ್ಪಿಂ 60 ಕಿ.ಮೀ ಪಯ್ಸ್ ಆಸ್‌ಲ್ಲ್ಯಾ ಶಹರಾಕ್ ವಚುನ್ ಪರ್ತಾತಾಲೊ. ಬಸ್ಸಾರ್ ಥಾವ್ನ್ ದೆಂವುನ್ ಮ್ಹಸ್ತು ಚಲಾಜಾಯ್ ಆಸ್‌ಲ್ಲೆಂ. ದನ್ವರಾಂಚೊ ವೇಳ್ ತೊ. ಕರ್ಕಟ್ಚ್ಯಾ ವೊತಾಕ್ ಪಾಂಯ್ ವಾಟೆನ್ ಚಲ್ತಾನಾ ಮ್ಹಸ್ತು ಪುರಾಸಣ್ ತಾಕಾ ಜಾಲ್ಲಿ. ಘರಾ ಪಾವ್‌ಲ್ಲ್ಯಾ ತಕ್ಣಣ್, ಹಾತ್ ಪಾಂಯ್ ಸೊಡೊವ್ನ್ ಆರಾಮಾಯೆರ್ ನಿಧ್ಯೆತ್ ಮ್ಹಳ್ಯಾ ಆಲೋಚನೆರ್ ತೊ ಘರಾ ಪಾವ್ಲೊ. ಹಾಡ್‌ಲ್ಲೊ ಸರ್ವ್ ಸಾಮಾನ್ ಸಕಯ್ಲ ದವರ್ನ್, ನಿದುಂಕ್ ವೆತಾ ಮ್ಹಣ್ತಾನಾ, ಏಕ್ ಬಿರ್ಮತೆಚಿ ಬೊಬಾಟ್ ಆಯ್ಕಲಿ. ಹಿತ್ತಾಂತ್ ಬಾಂದ್‌ಲ್ಲಿ ಗಾಯ್ ತಾನೆನ್ ಬೊಬ್ ಮಾರ್ತಾಲಿ. ಆಪ್ಣಾಚಿ ಪುರಾಸಣ್ ಲೆಕಿನಾಸ್ತಾಂ, ವೆವೆಗಿಂ ಎಕಾ ಆಯ್ಕನಾಂತ್ ಉದಕ್ ಭರುನ್, ಗಾಯ್ಕ್ ಪಿಯೆಂವ್ಕ್ ದೀವ್ನ್, ರುಕಾಮುಳಿಂ ಸಾವ್ಣೆಂತ್ ತಿಕಾ ಬಾಂದುನ್ ಘಾಲೆಂ. ಉಪ್ರಾಂತ್ ಯೇವ್ನ್ ನಿಡ್ಲೊ. ತ್ಯಾ ವೆಳಿಂ ತಾಚ್ಯಾ ಮತಿಕ್ ಝಳ್ಕಲ್ಲೊ ವಿಷಯ್ ಹೊ - 'ಮ್ಹಾಕಾ ಭಾರಿಚ್ ಪುರಾಸಣ್ ಜಾಲ್ಲಿ. ಘರಾ ಪಾವ್‌ಲ್ಲೊಂಚ್ ಆರಾಮಾಯೆರ್ ನಿದುಂಕ್ ಆಲೋಚನೆ ಕೆಲ್ಲಿ. ಪೂಣ್ ಘರಾ



ಪಾವ್ತಾನಾ ಗಾಯ್ಜಿ ಬೊಬ್ ಆಯ್ಲಿಚ್ ಹಾಂವ್ ಮ್ಹಜಿ ಪುರಾಸಣ್ ಲೆಕಿನಾಸ್ತಾಂ, ತಿಚಿ ಸರ್ತಿಂ ಧಾಂವ್ಲೊಂ. ತರ್ ಆರ್ಥಿಕ್ ಅಡ್ವಣೆಂತ್ ಹಾಂವ್ ಸಾಂಪಾಡ್ಲಾರೀ, ಮ್ಹಜ್ಯಾ ಭುಗ್ಯಾಂಕ್ ಬರೆಂ ಖಾಣ್, ವಸ್ತುರ್ ದೀಂವ್ಕ್ ಹಾಂವ್ ಪೆಜಾಡ್ತಾಂ. ತರ್, ಸರ್ವ್ ಸಂಪತ್‌ಚೊ ಧನಿ ಜಾವ್ನಾಸ್ಲೊ ದೇವ್, ಆಪ್ಲೊ ಪೂತ್ ಜಾವ್ನಾಸ್ಲೊ ಮ್ಹಾಕಾ, ಮ್ಹಜ್ಯೊ ಗರ್ಜೊ ಸುಧಾಸುಂಕ್ ಕಿತ್ಲೊ ಸುಡ್ಕುಡಿತ್ ಆಸ್ಲೊನಾ?

ಮ್ಹಜ್ಯಾ ಭುಗ್ಯಾಂಕ್ ಕಸ್ಲಿಯ್ ಪಿಡಾ ಆಯ್ಲಾರ್ ಮ್ಹಜಿ ವರ್ವಿಂ ಸಾಧ್ಯ್ ಜಾಂವ್ಚಿ ಸರ್ವ್ ಚಿಕಿತ್ಸಾ ಹಾಂವ್ ದಿತಾಂ. ತರ್ ಮ್ಹಜಾಕೀ ಮಹಾಮೊಗಾಳ್ ಜಾವ್ನಾಸ್ಲೊ ಸರ್ಗಿಂಚೊ ಬಾಪ್ ಮ್ಹಾಕಾ ಪಿಡೆ ಧಾವ್ನ್ ನಿವ್ರಾಂವ್ಕ್ ಕಿತ್ಲೊ ಉತ್ಸುಕ್ ಆಸ್ಲೊ ನಾ?

ಅಸಲ್ಯಾ ಚಿಂತ್ನಾಂನಿ ತ್ಯಾ ಸಾಗ್ವಳಿಗಾರಾಕ್ ದೆವಾಚೆರ್ ವಿಶ್ವಾಸ್ ಚಡ್ಲೊ ಆನಿ ತಾಚ್ಯಾ ಮೊಗಾಚಿ ರೂಚ್ ಚಾಕುಂಕ್ ಸಕ್ಲೊ.

ವ್ಹಯ್, ದೇವ್ ಆಮ್ಚೊ ಬಾಪ್ ಜಾವ್ನಾಸಾ. ಆಮಿ ಕೆದಿಂಕ್‌ಚ್ ದುಃಖಾಂತ್, ಪಿಡೆಂತ್ ಆನಿ ದುರ್ಬಲ್ಯಾಯೆಂತ್ ಆಸುಂಕ್ ತೊ ಆಶೆನಾ. ಆಪ್ಲ್ಯಾ ಎಕ್ಲ್ಯಾಚ್ ಪುತಾಕ್ ದೆವಾನ್ ಸಂಸಾರಾಕ್ ದಾಡ್ಲೊ. ತಾಕಾ ಸತ್ಯಾನ್ವಲ್ಯಾ ಕೊಣೆಂಯ್ ನಾಸ್ ಜಾಂವ್ಕ್ ನಜೊ ಮ್ಹಳ್ಯಾ ಇರಾದ್ಯಾನ್. ಹೆಂ ಯೋಜನ್ ಕೇವಲ್ ಅತ್ಮಿಕ್ ಸಂಬಂಧಾಕ್ ಮಾತ್ ನ್ಹಯ್ ಆಸ್ತಾಂ, ಶಾರೀರಿಕ್, ಮಾನಸಿಕ್, ವೈಯಕ್ತಿಕ ಆನಿ ಸಗ್ಳ್ಯಾ ಸಂಸಾರಾಚ್ಯಾ ರಕ್ಷಣೆಖಾತಿರ್ ಯೆವ್ಜಿಲ್ಲೆಂ ಬೃಹತ್ ಯೋಜನ್ ಜಾವ್ನಾಸಾ.

ಸಂತೊಸ್, ಸಮಾದಾನ್, ಸುಖ್, ಸಂಪತ್ ದಿಂವ್ಕ್ ಆಶೆಂವ್ಚೊ ಸೊಮಿ ದೇವ್ ಎಕಾ ಕುಶಿನ್; ಕಿತ್ಲೆಂ ಮಾಗ್ಣಾರೀ, ರಡ್ಣಾರೀ ದೆವಾಚ್ಯಾ ಸಸಾಯೆಚಿ ರೂಚ್ ಚಾಕುಂಕ್ ಸಕಾನಾಸ್ಲಿ ಸಂಸಾರಿ ಪ್ರಜಾ ಆನ್ಯೇಕಾ ಕುಶಿನ್.

ಅಸಲೆಂ ವಿಪರ್ಯಾಸ್ ಸಬಾರಾಂಚೊ ವಿಶ್ವಾಸ್ ದಂಡಳಾಯ್ತಾ. ದೂಃಖ್ ಆನಿ ನಿರಾಸ್ ಭರ್‌ಲ್ಯಾ ಪತ್ರಾಂಕ್ ಜಾಪಿ ದೀಂವ್ಕ್ ಸಕಾನಾಸ್ತಾಂ ಹಾಂವ್ ಕಿತ್ಲೆ ಪಾವ್ಲಿಂ ಕರ್ಗಲ್ಲೊಂ. 'ಅಂತ್ರಳ್ ಆನಿ ಭುಮಿ ನಾಸ್ ಜಾತಿತ್, ಪೂಣ್ ದೆವಾಚೆಂ ಉತರ್ ಕೆದಿಂಕ್‌ಚ್ ಸರಾನಾ' ಮ್ಹಣುನ್ ಪವಿತ್ರ್ ಪುಸ್ತಕ್ ಆಮ್ಕಾಂ ಸಾಂಗ್ತಾ. ದೆಕುನ್ ದೆವಾಚ್ಯಾ ಉತ್ರಾಂ ಥಂಯ್ ಆಮ್ಚೆಂ ಕಾಳಿಜ್ ಉಫಡ್ಯಾಂ. ದೆವಾಚೆಂ ಉತರ್ ಅಶೆಂ ಸಾಂಗ್ತಾ: "ಕಿತೆಂ ಸಕ್ವಡ್ ಮಾಗ್ಣಾಂತ್ ತುಮಿ ಮಾಗ್ತಾತ್, ತೆಂ ತುಮ್ಕಾಂ ಮೆಳ್ತಾಂಚ್ ಮ್ಹಣ್ ಸತ್ಯಾನಾ ಆನಿ ತೆಂ ತುಮ್ಕಾಂ ಮೆಳ್ತಾಂಚ್" (ಮಾರ್ಕ್ 11:24).

"ಜೆಂ ಕಿತೆಂ ಭಾವಾರ್ಥಾನ್ ತುಮಿ ಮಾಗ್ತಾತ್, ತೆಂ ತುಮ್ಕಾಂ ಮೆಳ್ತಲೆಂ" (ಮಾತೆ. 21:22).

"ಮಾಗಾ, ಆನಿ ತುಮಿ ಘೆತಲ್ಯಾತ್; ಸೊಧಾ, ತುಮ್ಕಾಂ ಮೆಳ್ತಲೆಂ; ಬಡಯಾ, ತುಮ್ಕಾಂ ಉಗ್ತೆಂ ಜಾತಾ. ತುಮ್ಚೆ ಭಿತರ್ಲೊ ಕೊಣ್ ತೊ ಬಾಪಯ್ ಉಂಡೊ ಮಾಗ್ತಲ್ಯಾ ಆಪ್ಲ್ಯಾ ಪುತಾಕ್ ಘಾತರ್ ದೀತ್? ವಾ ಮಾಸ್ಚಿ ಮಾಗ್ತಲ್ಯಾಕ್ ಜಿವ್ಡಾಳ್ ದೀತ್? ತುಮಿ ಖೊಟೆ, ಜರ್ ತುಮ್ಚ್ಯಾ

ಭುಗ್ಯಾಂಕ್ ಬರೊ ವಸ್ತು ದಿಂವ್ಕ್ ಜಾಣಾಂತ್, ತರ್ ತುಮ್ಚೊ ಸರ್ಗಿಂಚೊ ಬಾಪ್ ಆಪ್ಲ್ಯಾ ಲಾಗಿಂ ಮಾಗ್ತಲ್ಯಾಕ್ ಕಿತ್ಲೊ ಚಡ್ ಬರೊ ವಸ್ತು ದೀನಾ ಜಾಯ್!" (ಮಾತೆ. 7: 7-11).

"ತುಮ್ಕಾಂ ಖಾಣಾ - ಜೆವ್ಣಾಂ, ಪೀವನಾಂನಿ ದಾದೊಶಿ ಕರ್ತಲೊಂ. ತುಮ್ಚಿ ಪಿಡಾ ಕಾಡ್ನ್ ಘಾಲ್ತಲೊಂ. ಗರ್ಬ್‌ಸಾವ್ ವಾ ವಾಂಜ್ವೆಪಣ್ ನಿವಾರ್ತಲೊಂ ಆನಿ ಲಾಂಬ್ ಆವ್ಕ್ ದಿತಲೊಂ" (ನಿರ್ಗಮನ್ 23: 25,26).

"ಜೆಜು ಕ್ರಿಸ್ತಾ ಥಂಯ್ ತುಮ್ಕಾಂ ಆಸ್‌ಲ್ಲೆ ಧಾರಾಳ್ ಸಂಪತ್ ವರ್ವಿಂ ಮ್ಹಜೊ ದೇವ್ ಸರ್ವ್ ತುಮ್ಚ್ಯಾ ಗರ್ಜಾಂಕ್ ಉದಾರ್ಪಣಿಂ ಪಾವ್ತಲೊ" (ಫಿಲಿ. 4:19).

"ಸತ್‌ಚ್ ಹಾಂವ್ ತುಮ್ಕಾಂ ಸಾಂಗ್ತಾಂ: 'ಮ್ಹಜ್ಯಾ ನಾಂವಿಂ ಬಾಪಾ ಲಾಗಿಂ ಕಿತೆಂಯ್ ತುಮಿ ಮಾಗ್ತಾತ್ ಜಾಲ್ಯಾರ್ ತೊ ತುಮ್ಕಾಂ ದಿತಲೊ. ಮಾಗಾ ಆನಿ ತುಮ್ಕಾಂ ಮೆಳ್ತಲೆಂ. ಹಾಚೆ ವರ್ವಿಂ ತುಮ್ಚೊ ಸಂತೊಸ್ ಭರ್ಪೂರ್ ಜಾತಲೊ" (ಜು. 16:23,24).

ವಿಚಾರ್ಲೆಂ ಸರ್ವ್ ದಿಂವ್ಚೊ ರಚ್ಕಾರ್, ಥೊಡೆಂ ದಿನಾಸ್ತಾಂ ಕಿತ್ಯಾಕ್ ಆಡಾವ್ನ್ ಧರಾ? 'ಗರ್ಜ್ ಆಸ್‌ಲ್ಲೆಂ ಸರ್ವ್ ದಿತಾ' ಮ್ಹಣ್ ಸಾಂಗ್ಣಾರೀ, ಲಾಭಾನಾಸ್ತಾಂ ಆಸ್‌ಲ್ಲೊ ಸಬಾರ್ ಗರ್ಜೊ ಆಸಾತ್. ತರ್, ದೆವಾಚೆಂ ಉತರ್ ಫಟ್ ಜಾತಾಗಿ? ಖಿಂಡಿತ್ ನಾ. ಪೂಣ್ ತೆಂ ಅರ್ಥ್ ಕರ್ನ್ ಘೆಂವ್ಕ್ ಆಮಿ ದೆವಾಚೊ ಮೋಗ್ ಆನಿ ನಿತಿ ವಿಶ್ಯಾಂತ್ ಮ್ಹಸ್ತು ಸಮುನ್ ಕಾಣ್ಲೆಂವ್ಕ್ ಜಾಯ್. ಹ್ಯಾ ಖಾತಿರ್ ಕಷ್ಟಾಂಚೊ ಅರ್ಥ್ ಆನಿ ಪಾತ್ಕಾಂಚಿ ಕಠಿಣಾಯ್ ಆಮಿ ಸಮ್ಜಾಜಾಯ್. ತರ್, ಅಶೆಂ ಮಾಗ್ಣಾಂ-

"ಸರ್ಗಿಂಚ್ಯಾ ಬಾಪಾ, ಆಮಿ ತುಜಿ ಸ್ತುತಿ ಕರ್ತಾಂವ್. ಆಮ್ಕಾಂ ದಿಲ್ಲ್ಯಾ ಹ್ಯಾ ಜೀವನಾಕ್ ಅರ್ಗಾಂ ದಿತಾಂವ್. ಸರ್ವೆಸ್ಪರಾ, ತುಕಾ ಕಳಿತ್ ನಾಸ್ತಾಂ ಕಸಲೆಂಚ್ ಘಡಿತ್ ಆಮ್ಚ್ಯಾ ಜೀವನಾಂತ್ ಘಡನಾ ಮ್ಹಳ್ಯೆಂ ಮಾನುನ್ ಘೆತಾಂವ್. ತುಂ ಬರೆಂ ಮಾತ್ ಆಶೆತಾಯ್ ಮ್ಹಳ್ಯೆಂ ಪಾತ್ಯೆತಾಂವ್. ಪೂಣ್ ಸೊಮಿಯಾ ಆಮ್ಕಾಂ ಕಿತೆಂಚ್ ಸಮ್ಜಾನಾ.

ಆಮ್ಚ್ಯಾ ಕಾಳ್ಜಾಚ್ಯಾ ದುಕಿಚೆರ್ ಆನಿ ಆಮ್ಚ್ಯಾ ನಿರಾಶಾಚೆರ್ ತುಜಿ ದಯಾಳಾಯೆಚಿ ನದರ್ ಘಾಲ್. ಆಮಿ ಸೊಸ್ಚೆ ಕಷ್ಟ್ ಆನಿ ದೆಂವ್ಚಿಂ ದುಃಖಾಂ ಕಿತ್ತಿಂ ಮ್ಹಳ್ಯೆಂ ತುಕಾ ಕಳಿತ್ ಆಸಾ. ಪಿಡಾ-ಶಿಡಾ, ದುರ್ಬಲ್ಯಾಯ್, ಎಕ್ಸರ್ಪಣ್, ತಿರಸ್ಕಾರ್ ವ್ಹಾವೊವ್ನ್ ಧಕ್‌ಲ್ಯಾ ಆಮ್ಕಾಂ ತುಜಿ ದಯಾಳಾಯೆಚಿ ಸಸಾಯ್ ಲಾಭಯ್. ಆಮ್ಕಾಂ ದುಃಖಾಚಿಂ ಪಾಳಾಂ, ಕಷ್ಟಾಂಚೊ ಸಾರ್ ದೆಖುಂಕ್ ಆಮ್ಚ್ಯಾ ಅಂತಸ್ಕರ್ನಾಚಿ ದೊಳೆ ಉಗ್ತೆ ಕರ್. ಅಶೆಂ ಆಮ್ಚ್ಯಾ ಜೀವನಾಚೆರ್ ತುಜಿ ದಯಾ ಸಂಪೂರ್ಣ್ ಪರ್ಗಟ್ ಜಾಂವ್ಚಿ, ಆಮೆನ್".

ಮೂಳ್: ಬೆನ್ನಿ ಪುಸ್ತಕ್ತರ್  
ಕೊಂ: ಫೆಲಿಕ್ಸ್, ವಾಲೆನ್ನಿಯಾ

# HEALTH TIPS FOR SUMMER

ಧಗಿಚೆ ದೀಸ್ ಘಮ್ ಸುಟ್ತಾ ಆನಿ ಕರಿಣ್ ಕರಂದಾಯ್ ಜಾತಾ. ಪುಣ್ ಆಮಿ ಏಕ್ ಉಗ್ಡಾಸ್ ದವರಿಜಾಯ್ ಘಾಮ್ ಆಮ್ಚ್ಯಾ ಕುಡಿಂತ್ ಥಾವ್ನ್ ಭಾಯ್ರ್ ವೆಚೆಂ ಭಲಾಯ್ಕೆಕ್ ಮಸ್ತ್ ಗರ್ಜೆಚೆಂ.

**ಘಾಮ್ ಸುಟ್ತಾರ್ ಬರೆಂ - ಕಿತ್ಯಾಕ್ ?**

ಘಾಮ್ ಸುಟ್ಲೆಂ ವರ್ವಿಂ ಆಮ್ಚ್ಯಾ ಕುಡಿಚೆಂ heat ಉಣೆಂ ಜಾತಾ. Body temperature balance ಉರಂವ್ಕ್ ಉಪ್ಕಾರ್ತಾ. ತ್ಯಾ ಶಿವಾಯ್ ಕುಡಿಕ್ ಗರ್ಜ್ ನಾತ್ಲೆಂ ಆನಿ ವಿಕಾಳ್ ಆಸ್ಲೆ toxins ಸಬಾರ್ ವಸ್ತು ಘಾಮಾ ಮುಖಾಂತ್ ಭಾಯ್ರ್ ವೆತಾತ್. ಘಾಮ್ ದೆಂವುನ್ ಗೆಲ್ಲೆ ವರ್ವಿಂ ಆಮ್ಚ್ಯಾ ಕುಡಿಚೆ Sweat glands ಭಲಾಯ್ಕೆಂತ್ ಉರ್ತಾತ್. ದೆಕುನ್ rashes, pimples ಘಾಮಾಳಿಂ ತಸಲೆ ಸಮಸ್ಯಾ ಯೆನಾಂತ್. ಮಿಂಟ್ ಆನಿ ಥೊಡೆಂ ಹೆರ್ ಗರ್ಜೆ ವರ್ವಿ ಚಡಿತ್ ಆಸ್ಲೆ Minerals ಘಾಮಾಂ ಮುಕಾಂತ್ ಕುಡಿ ಥಾವ್ನ್ ಭಾಯ್ರ್ ವೆತಾತ್. ದೆಕುನ್ ಆಮ್ಚ್ಯಾ ಕಿಡ್ನಿಕ್ ಕಾಮ್ ಉಣೆಂ ಜಾತಾ. ನಾಂ ತರ್ ಗರ್ಜೆ ವರ್ವಿ ಚಡಿತ್ ಆಸ್ಲೆ ಲವಣಾಂತ್ ಭಾಯ್ರ್ ಘಾಲ್ಚೆಂ ಕಾಮ್ ಫಕತ್ ಕಿಡ್ನಿಚೆಂ ಜಾವ್ನಾಸಾ. ಚಡ್ ಘಾಮ್ ಯೆಂವ್ಚೊ ಮನಿಸ್ ಚಡ್ ಉದಕ್ ಪಿಯೆತಾ. ದೆಕುನ್ ಚಡಿತ್ ಘಾಮೆತೆಲ್ಯಾ ಮನ್ಯಾಕ್ ಮೂತಾಂತ್ ಫಾತರ್ ಜಾಂವ್ಚೆ ಆನಿ ಹೆರ್ ಕಿಡ್ನಿ ಸಮಸ್ಯಾ ಯೆಂವ್ಚೆಂ ಸಂದರ್ಭ್ ಮಸ್ತು ಉಣೆಂ. ಘಾಮ್ ಸುಟ್ಚಿ ಪ್ರಕ್ರಿಯಾ ಆಮ್ಚ್ಯಾ ಕುಡಿಚೆಂ ಏಕ್ natural cooling system ದೆಕುನ್ ಘಾಮ್ ಸುಟಂವ್ಕ್ ಆನಿ ಘಾಮ್ ದೆಂವುನ್ ವಚುಂಕ್ ಅಡ್ಕಳ್ ಹಾಡ್ಚೆ ತಸಲೆಂ ಖಿಂಚೆಂಯ್ ಆಮಿ ಆಡಾಯ್ಚಾಯ್.

**ಧಗಿಚ್ಯಾ ದಿಸಾಂನಿ ಚಡಾವತ್ ದೊಸ್ಚೆ ಸಮಸ್ಯೆ :**

1. ಮುರಾಸಣ್
2. ಅಜೀರ್ಣತಾ Digestive problem
3. Heat boils, rashes, prickly heat ಯಾ ಘಾಮಾಳೆಂ ತಸಲಿ ಕಾತಿಚಿ ಪಿಡಾ.

**ಹಾಕಾ ಪರಿಹಾರ್ ಜಾವ್ನ್ ಥೊಡೆ ಭಲಾಯ್ಕೆ ಹಿಶಾರೆ (health tips) "ಕಿಂತೆಂ ಕರುಂಕ್ ನಜೊ (do not)"**

- ಘಾಮ್ ದೆಂವುನ್ ವೆಚೊ ಆಡಾಂವ್ಕ್ ನಜೊ. ದೆಂವುನ್ ವಚುಂಕ್ ಸೊಡಿಚೆ. ತರ್ ಘಾಮ್ ಸುಟ್ತಾ ಸುಟ್ತಾನಾ ಏಕ್ಚೆ ಪಾವ್ಪಿಂ AC ರೂಮಾ ಭಿತರ್ ರಿಗ್ಡೆಂ ನ್ಹಯ್. ಆಯ್ಲೊ ಘಾಮ್ ದೆಂವುನ್ ವಚುನ್ ತಿಕ್ಕೆ ಥಂಡ್ ಜಾಲ್ಯಾ ಉಪ್ರಾಂತ್ AC ವಾಪಾರ್ಚಿ.
- ಘಾಮ್ ಸುಟ್ತಾನಾಂಚ್ ಯಾ ವೊತಾ ಥಾವ್ನ್ ಭಿತರ್

ಆಯ್ಲೆಂಚ್ ಥಂಡ್ ಉದಕ್ ನ್ಹಯ್. ಇಲ್ಲೊ ವೇಳ್ ಬಸುನ್ ಘಾಮ್ ಸಮಾ ದೆಂವ್ಚ್ಯಾ ಉಪ್ರಾಂತ್ ನಾಂವ್ಕ್ ವೆಚೆಂ.



- ಘಾಮ್ ಯೆತಾ ಮ್ಹಣ್ ಚಡಿತ್ Talcum Powder ಉಪಯೋಗ್ ನಾಕಾ. ಹೊ ಪೌಡರ್ ಘಾಮ್ ಭಾಯ್ರ್ ಯೆಂವ್ಚ್ಯಾ Sweat glandಚಿ ಬುರಾಕ್ ಧಾಂಪುನ್ ಸೊಡ್ತಾ. ಆನಿ ಹೆ Sweat gland block ಜಾವ್ನ್ skin irritation ಖೊರ್ಜೊಣಿ, ಘಾಮಾಳಿಂ ಅಶೆ ಸಮಸ್ಯೆ ಸುರು ಜಾತಾತ್.
- ಲ್ಹಾನ್ ಬಾಲ್ಯಾಂಕ್, ಭುರ್ಗ್ಯಾಂಕ್ ನಾಣವ್ನ್ ಪೌಡರ್ ಘಾಲಿನಾಸ್ತಾನಾ ಪಾತಳ್ cotton ವಸ್ತುರಾಂತ್ ರೆಂವ್ಡಾಂವ್ಚೆಂ ಯಾ ವಸ್ತುರ್ ಘಾಲ್ಚೆಂ ಪುರೊ. Baby Powder is not necessary
- ಚಡಿತ್ ಚರ್ಬೆಚಿಂ ಜೆವ್ಣಾಂ, ಲೋಣ್ಣೆಂ, ತೂಪ್, ತೇಲ್ ವಾಪಾರ್ಲಿಂ ಖಾಣಾಂ ನಾಕಾತ್. ಮಾಸಾ ಬದ್ಲಾಕ್ ಧಗಿಚ್ಯಾ ದಿಸಾಂನಿ ಮಾಸ್ಕಿ ಬರಿ.
- ಚಡಿತ್ ತಿಕ್ಲೆಂ ಮಸಾಲಾ ನಾಕಾ.
- ತೊಂಡಾಕ್ ಸಾರಂವ್ಚೆ Oil based creams ಆನಿ ಮೇಕಪ್ ನಾಕಾ.
- ದಿಸಾಕ್ ಘಡ್ಯೆ ಘಡ್ಯೆ ಚ್ಯಾ, ಕಾಫಿ ಸೇವನ್ ನಾಕಾ. ಹೆಂ ಸೆವ್ಲಲ್ಯಾ ವರ್ವಿಂ ಚಡಿತ್ ಘಾಮ್ ಯೆತಾ.
- Avoid eating outside. ಭಾಯ್ರ್ ವೆತಾನಾ ಘರ್ದೆಂ ಉದಕ್ಚೆ ವರ್ಡೆಂ. hepatitis ತಸಲಿ ಪಿಡಾ ಉದ್ಯಾ ಥಾವ್ನ್ ಯೆಂವ್ಚಿ. ಹ್ಯಾ ದಿಸಾಂನಿ ಸಾಮಾನ್ಯ್ ಭಾಯ್ರೆಂ ಜೆವಾಣ್ ಕರಜೆಚ್ ಪಡ್ಲ್ಯಾ ವೆಳಾರ್ ಉಕಡಿನಾತ್ಲೆಂ ಖಾಣ್ ಖಾಂವ್ಚೆಂ ನಾಕಾ. For example salad, chutny, juice ಹೆಂ ಪೂರಾ ಘರಾಚ್ ಕರ್ನ್ ಖಾಂವ್ಚೆಂ.
- ಗ್ಯಾಸ್ಪಿಕ್ ತೊಂದೆ ಆಸ್ಲಲ್ಯಾಂನಿ ಜೆವ್ಣಾ ಉಪ್ರಾಂತ್ Ice Cream ಖಾಂವ್ಕ್ ನಜೊ. ತೆಂ ಅಜೀರ್ಣಾತೆಕ್ ಕಾರಣ್ ಜಾತಾ.

**ಕಿಂತೆಂ ಕರ್ಚೆತ್ : (What could be done)**

- ಧಗಿಚ್ಯಾ ದಿಸಾಂನಿ ಚಡಿತ್ ನಿತಳ್ ಉದಕ್ ಪಿಯೆಂವ್ಚೆಂ. ಉದಕ್ ಖಿತ್ಲೊತೊ ಕಾಡ್ನ್ ನಿವುಲೆಂ ಜಾಯ್. ಆಕ್ಟಾಗಾರ್ಡ್ ಯಾ ಫಿಲ್ಟರಾಚಿ ಉದಕ್ ಖಿತ್ಲೊತೊ ಕಾಡ್ನ್ ನಿವಯಿಲ್ಲೆಂ

ಬರೆಂ.

- ಬೊಂಡ್ಯಾ ಉದಕ್ ಹ್ಯಾ ದಿಸಾಂನಿ ಬರೆಂ. ಪೂಣ್ ತೆಂಚ್ ಪಿಯೆಂವ್ಚೆಂ ಬರೆಂ ನ್ಹಯ್. ಹಳ್ತಾರ್ ಘೆತ್ಲಾರ್ ಬರೆಂ.
- ಹ್ಯಾ ದಿಸಾಂನಿ ಧೊವೆಂ ಹ್ಯಾ Light colourಚೆಂ cotton ವಸ್ತುರ್ ಉಪಯೋಗ್ ಕರ್ಚೆಂ. Nylon, synthetic material ನಾಕಾ. ಕಿತ್ಯಾಕ್ ಮ್ಹಳ್ಯಾರ್ ವಸ್ತುರಾಂತ್ ದೆಂವುಲ್ಲೊ ಫಾಮ್ ವೋಡ್ನ್ ಕಾಣ್ಲೆಚೆ.
- ಧಗಿಚ್ಯಾ ದಿಸಾಂನಿ ಥಂಡ್ ಉದ್ಯಾ ಬದ್ಲಾಕ್ ತಿಕ್ಲೆಶೆ ಊಬ್ ಉದಕ್ ನಾಲ್ಯಾರ್ ಬರೆಂ. ತೆದಾಳಾ ಫಾಮ್ ಸೊಡ್ಚ್ಯಾ Sweat gland ಚೆಂ ತೊಂಡ್ ಉಗ್ತೆಂ ಜಾವ್ನ್ Skin ನಿತಳ್ ಜಾತಾ.
- ಭುರ್ಗ್ಯಾಂಕ್ ದಿಸಾಕ್ 2-3 ಪಾವ್ಣಿಂ ಪುಣಿ ನಾಣವ್ನ್ ಭಿತರೆಂ ಆಂಗಾಕ್ ಲಾಗ್ತೆಂ ವಸ್ತುರ್ ಬದ್ಲಿಚೆ. ದನ್ವರಾಂಚೆಂ ಶೆಳೆಂ ಉದಕ್ ನಾವ್ಯೆತ್. ಸಾಂಜೆರ್ ಚಡಿತ್ ಕಾಮ್ ಕರ್ನ್ ಆಯಿಲ್ಲಾಂನಿ ಊಬ್ ಉದ್ಯಾಚೆಂ ನಾಣ್ ಘೆಂವ್ಚೆಂ.
- ಚಡಿತ್ ರಾಂದ್ವಯ್ ಆನಿ ಫಳ್ ವಸ್ತು ವಾಪರ್ಚೆಂ. ಚಡ್ Juice ಬರೊ ನ್ಹಯ್. ಕಿತ್ಯಾಕ್ ಮ್ಹಳ್ಯಾರ್ ತಾಕಾ extra ಸಾಕರ್ ಫಾಲಿಚೆ ಪಡ್ತಾ. ತೆಂ ಬರೆಂ ನ್ಹಯ್.
- ಆಲೆಂ, ಜಿರೆಂ ಪುದಿನಾ ಫಾಲ್ಲೆಂ ತಾಕ್ (Butter Milk) ಭೋವ್ ಬರೆಂ. ಪುಣ್ ಮೀಟ್ ತಿಕ್ಲಾಣ್ ಹಳ್ತಾರ್ ಆಸಾಚೆ. ಹೆಂ ಜಿರ್ವಣೆಕ್ಯೆಂ ಬರೆಂ.
- Eat less drink more.
- Specially ಧಗಿಚ್ಯಾ ದಿಸಾಂಕ್ ಮ್ಹಣ್ ಫಾಮಾಳ್ಯಾಂಕ್ ಥರಾಂ ಥರಾಂಚೆ Powder ಜಾಹೀರಾತಾಂ ದಾಕಯ್ತಾತ್. ಪುಣ್ ನೀಜ್ ಗಜಾಲ್ ಮ್ಹಳ್ಯಾರ್ ಹಾಂತುಂ ಖಂಚಾಂತ್ಯೊ ಫಾಮಾಳಿಂ ಪಡ್ಲಿಂ ಉಣಿಂ ಜಾಯ್ನಾಂತ್. ದೆಕುನ್ ಫಾಮಾಳ್ಯಾಂಚೆ ಸಮಸ್ಯೆ ಆಸ್ಲಲ್ಯಾಂನಿ ದಿಸಾಕ್ 2-3 ಪಾವ್ಣಿಂ ಊಬ್ ಉದ್ಯಾಂತ್ ನಾವ್ನ್ ಭಿತರೆಂ ವಸ್ತುರ್ ಬದ್ಲಿಲ್ಯಾರ್ ಆಂಗ್ ನಿತಳ್ ಉರೊಂಕ್ ತೆಂ ಪಾವ್ತಾ. ತಾಣಿ ಜಾತಾ ತಿತ್ಲೊ ಫಾಮ್ ದೆಂವುನ್ ವಹುಂಕ್ ಸೊಡಿಚೆ. ಆನಿ ಬದ್ಲೆಕ್ ಜಾಯ್ ಪುರ್ತೆಂ ನಿತಳ್ ಉದಕ್, ಬೊಂಡ್ಯಾ ಉದಕ್ ಸೆವಿಚೆ.

ಆಶೆಂ ಹರ್ಯೆಕಾ ಸಂಗ್ತಿಂನಿ ತಿಕ್ಲೆ ಜಾಗ್ರುತ್ಯಾಯ್ ಸಾಂಬಾಳ್ಯಾರ್ ಧಗಿಚೆ ದೀಸಾಯಿ ಚಡ್ ಕಷ್ಟಾಂಚೆ ಜಾಂವ್ಚೆ ನಾಂತ್.

- ಡಾ|| ಚಿಸಿಂತಾ ಮೊಂತೇರೊ, ಪ್ರೊಫೆಸರ್  
ಫಾ|| ಮುಲ್ಲರ್ ಹೋಮಿಯೊಪತಿ ಮೆಡಿಕಲ್ ಕಾಲೆಜ್,  
ದೇರಳಕಟ್ಟೆ  
ಸಾಂ. ಆಂತೊನ್ ವಾಡೊ

## ಸಾತ್ವ್ಯ ಸಾಕ್ರಾಮೆಂತಾಂತ್ಲಿಂ ಘಡಿತಾಂ

ದೆವಾನ್ ಜೊಡಿ ಕೆಲಾಂ, ಮನ್ಯಾನ್ ಮೊಡ್ಚೆಂ ನ್ಹಯ್ ಪವಿತ್ರ್ ಸಾಕ್ರಾಮೆಂತ್ ತೊ ಸಾತ್ವ್ಯ ಆಜ್ ಕಾಜಾರಿ ಜೊಡ್ಯಾಂ ಮಧೆಂ ವೆಗ್ಳಾಚಾರ್ ಸಾಕ್ರಾಮೆಂತಾಚೊ ಅರ್ಥ್ ಜಾಲಾ ಆತ್ಮ್ಯೊ

ಆದಿಂ ಆಮಿ ದೊಗಾಂ, ಆಮ್ಯಾಂ ದೊಗಾಂ ಆಶೆಂ ವಾಚ್ಲೆಂ ಶ್ಲೋಗನ್ ಆಜ್ ಕಾಜಾರ್ ನಾಕಾ ಭುರ್ಗಿಂ ನಾಕಾತ್ ಜಿಯೆವ್ಯಾಂ ಸಾಕ್ರಾಮೆಂತಾ ಭಾಯ್ರ್ ಮೊಗಾನ್

ಆದಿಂ ದಾದ್ಲೊ ಪ್ರಧಾನ್ ಸಮಾಜೆಂತ್ ತಾಕಾ ಪತಿಣ್ ಮ್ಹಳ್ಯಾರ್ ತಾಚ್ಯಾ ಕುಶಿಚಿ ಏವ್ ಪೂಣ್ ಪತಿಣ್ ತಶೆಂ ಕಿತೆಂಯ್ ಚಿಂತಿನಾ ಹಾಬಾ ದಾದ್ಲೊಚ್ ತಿಚೊ ಪತಿಂದೆವ್.

ಆದ್ಲಿ ಜೊಡಿಂ ಆಜೂನ್ ವಿಶ್ವಾಸಿ ರಾವ್ಣ್ಯಾಂತ್ ಪಿಡೆಂತ್ ತಶೆಂ ಭಲಾಯ್ಕೆಂತ್, ಸುಖಾಂತ್ ತಶೆಂ ದುಖಾಂತ್, ಆತಾಂ ಕಾಜಾರ್ ಜಾಂವ್ಚೆ ಪಯ್ಲೆಂಚ್ ವಿಚಾರ್ ದುಡು ಕಿತ್ಲೊ ಆಸಾ ಪಾಸ್ ಬುಕಾಂತ್!

ಕಾಜಾರಾ ಪಯ್ಲೆಂ ಚಲ್ಯಾಚಿಂ ಮೊಗಾಪತ್ರಾಂ "ಮೊಗಾ ತುಂಚ್ಗೊ ಮ್ಹಜ್ಯಾ ಕಾಳ್ಜಾಚೊ ಗೊಂಡೊ" ಕಾಜಾರಾ ಉಪ್ರಾಂತ್ ಪಿಯೆವ್ನ್ ಬುರ್ಲಿಂ ಉತ್ರಾಂ "ಬಾಣಿರ್ಯಾ, ಭೆತ್ತಾಂಗೊ ತುಜೊ ಮಾಂಡೊ"

ಕಾಜಾರಾ ಪಯ್ಲೆಂ ಚಲ್ಯೆನ್ ಚಲ್ಯಾಲಾಗಿಂ "ಮೊಗಾ ತುಂಚ್ಬಾ ಮ್ಹಜ್ಯಾ ಕಾಳ್ಜಾಚೊ ರಾಯ್"! ಕಾಜಾರ್ ಜಾಲ್ಲ್ಯಾ ನೊವ್ರ್ಯಾಕ್ ತಾಚಿ ಜಾಪ್, "ಮ್ಹಜೊ ವಿಚಾರ್ ತುಕಾ ನಾಕಾ ಚತ್ರಾಯ್".

ಆತಾಂಯ್ ಥೊಡಿಂ ಕಾಜಾರಿ ಜೊಡಿಂ ಹಾಂಚೆಬರಿ, ರೊಮಿಯೊ-ಜುಲ್ಮೆಟ್, ಶಹನಾಜ್-ಮಮ್ಮಾಜ್ ನವೆಂಚ್ ಕಾಜಾರ್ ಜಾಲ್ಲ್ಯಾ ಜೊಡ್ಯಾಬರಿ ಇಗರ್ಜೆಂತ್ ಸಾಂಗಾತಾ ಬಸ್ತಾನಾಂ, "ವ್ಹಾ ತಾಜ್" !!!

ಕಾಜಾರಿ ಜೊಡ್ಯಾಂನೊ ಫಿಫ್ಯಾಂ ಅನ್ವಾರಾಂತ್ ಧಿರಾಸಾಣೆನ್ ಸಾಂಬಾಳ್ಯಾ, ಲಗ್ನಾಚೊ ಬಾಂದ್ ಸುಖಾ ದುಖಾಂತ್, ಪಿಡೆ ಭಲಾಯ್ಕೆಂತ್, ಎಕಾಮೆಕಾ ವಿಶ್ವಾಸಿ ಮೊಗಾನ್ ದಿವ್ಯಾಂ ಖಾಂದ್.

- ಮರ್ವಿನ್ ಡಿ'ಸೋಜಾ





# ಮಾಗ್ನಾಚಿಂ ವರಸ್ (ಜೂನ್ 2016- ಮಾರ್ಚ್ 2017)

## ಸಂಕ್ಷಿಪ್ತ ವರದಿ

2016-17 ಗೊವ್ಳಿಕ್ ವರಸ್ “ಮಾಗ್ನಾಚಿಂ ವರಸ್” ಹ್ಯಾ ಧ್ಯೇಯ್‌ಖಾಲ್ ಜೂನ್ 25, 2016ವೆರ್ ಉಗ್ಡಾವಣ್ ಕೆಲೆಂ. ಜೂನ್ 26 ವೆರ್ ಹರೈಕಾ ಮಿಸಾವೆಳಿಂ ಮಾಗ್ನಾಚ್ಯಾ ಮಹತ್ವಾವಿಶಿಂ ಶಿಕೊವ್ಣ್ ದಿಲಿ. ಜುಲಾಯ್ ಮಹಿನ್ಯಾಂತ್ “ಮಾಗ್ನಾ ದ್ವಾರಿಂ ದೆವಾಲಾಗಿಂ ಲಾಗಿಲ್ಯಾನ್, ನಿರಂತರ್ ಸಂಬಂಧ್ ಜೊಡ್ಯಾಂ” ಮಳ್ಳೊ ಧ್ಯೇಯ್ ಘೆವ್ನ್ “ಏ ಸರ್ವೆಸ್ವಾರಾ ಸೃಷ್ಟಿ ರಚ್ಕಾರಾ, ಮನ್ಯಾ ಕರ್ಣಾರಾ, ಮಹಿಮಾನಂದ್ ತುಕಾ” ಮ್ಹಣ್ ಸರ್ವೆಸ್ವಾರಾಕ್ ವಾಖಣುನ್, ಪರಿಸರಾಖಾತಿರ್ ಹರೈಕಾ ಮಿಸಾವೆಳಿಂ ಮಾಗ್ಣೆಂ ಭೆಟಯ್ಲೆಂ. ಆಗೋಸ್ಟ್ ಮಹಿನ್ಯಾಂತ್ “ಮರಿಯೆಚಿಂ ಸ್ವರ್ಗಾವ್ಹರಣ್ ಭಾರತ್ ಮಾತೆಚ್ಯಾ ಭುರ್ಗ್ಯಾಂಕ್ ಪ್ರೇರಣ್” ಮ್ಹಳ್ಳೊ ಧ್ಯೇಯ್ ಘೆವ್ನ್, ಮರಿ ಭಾವಾರ್ಥಾಚಿ ಸ್ತ್ರೀ ಮ್ಹಣ್ ವಾಖಣುನ್, ಭಾರತಾಖಾತಿರ್, ಮುಕೆಲಿ ಸಯ್ನಿಕ್ ಆನಿ ಸರ್ಕಾರಿ ಯೋಜನಾ ಖಾತಿರ್ ಹರೈಕಾ ಮಿಸಾವೆಳಿಂ ಮಾಗ್ಣೆಂ ಕೆಲೆಂ. ಸಪ್ಟೆಂಬರ್ ಮಹಿನ್ಯಾಂತ್ ಘೆತ್‌ಲ್ಲೊ ಧ್ಯೇಯ್ “ಜುಜುಚಿ ಆವಯ್ ಮರಿ. ಅವಯಾಂಕ್ ತಿ ದೇಖ್ ಖರಿ” ಮರಿಯೆಚಿ ಯೇಣಿಂ ಆಮ್ಕಾಂ ಉತ್ರಾಂ ವರ್ತೆಂ ದೆವಾಚೆಂ ದೆಣೆಂ ಮ್ಹಣ್ ಪಾಚಾರುನ್ ಹರೈಕಾ ಮಿಸಾವೆಳಿಂ ಸರ್ವ್ ಆವಯಾಂಖಾತಿರ್ ಮಾಗ್ಣೆಂ ಸರ್ವಪಿಲೆಂ. ಅಕ್ಟೋಬರ್‌ರಾಂತ್ “ಆವ್ಕರಿ ತೇರ್ ಕುಟ್ಮಾಚೊ ಉಸ್ವಾಸ್” ಹೊ ಧ್ಯೇಯ್ ಘೆವ್ನ್ ರೊಜಾರ್ ಮಾಯೆಕ್ ಮಾನ್ ಕರ್ನ್ ಕುಟ್ಮಾಂತ್ ಮಾಗ್ಣಾಚೊ ಸ್ಪಿರಿತ್ ವಾಡೊಂಕ್ ಮಾಗ್ಣೆಂ ಕೆಲೆಂ. ನವೆಂಬರ್ ಮಹಿನ್ಯಾಂತ್ “ಅಂತರ್ದಲಿಂ ಆಮ್ಚಿ ಕುಟ್ಮಾಚೊ ದಿವ್ಯೆ ತಾಂಚೊ ಉಗ್ಡಾಸ್ ದವರ್ಯಾಂ ಸರಾಂ ಜಿವೊ” ಮ್ಹಳ್ಳೊ ಧ್ಯೇಯ್ ಘೆವ್ನ್, ಸರ್‌ಲ್ಯಾ ಸರ್ವ್ ಭಾವಾಡ್ಪಾಂಚೊ ಮಾಗೊನ್ ಉಡಾಸ್ ಕಾಡ್ನ್ ತಾಂಚಿ ಪಾಸುನ್ ವಿಶೇಸ್ ಮಾಗ್ಣೆಂ ಕೆಲೆಂ. ಸಾಂಗಾತಾಚ್ ನವೆಂಬರ್ ಮಹಿನ್ಯಾಂತ್ ಭುರ್ಗ್ಯಾಂಚೊ ದೀಸ್ ಆಚರಣ್ ಕರ್ಚ್ಯಾ ಸಂದರ್ಭಿಂ ಹರೈಕಾ ಮಿಸಾವೆಳಿಂ ಸರ್ವ್ ಭುರ್ಗ್ಯಾಂಖಾತಿರ್ ಮಾಗ್ಣೆಂ ಭೆಟಯ್ಲೆಂ. ದಶೆಂಬರ್ ಮಹಿನ್ಯಾಂತ್ “ಸಂಗಿಂ ಯೇಂವ್ ಯುವಜಣ್, ಘೆವ್ನ್ ಹಾತಿಂ ಮುಕೇಲ್ಪಣ್” ಮ್ಹಳ್ಳೊ ಧ್ಯೇಯ್ ಘೆವ್ನ್ ತರ್ನಾಟ್ಯಾಂಚೊ ದೀಸ್ ಆಚರಣ್ ಕರ್ನ್

ಸರ್ವ್ ಯುವಜಣಾ ಖಾತಿರ್ ಮಾಗ್ಣೆಂ ಭೆಟಯ್ಲೆಂ.



ಜನವರಿಂತ್ ಹಾತಿಂ ಘೆತ್‌ಲ್ಲೊ ಧ್ಯೇಯ್ “ನಿವಾರುಯಾಂ ಕುಟ್ಮಾಂತ್ಲಿ ಫುಟ್, ಮಾಯಾ ಮೊಗಾನ್ ಜಿಯೆವ್ನ್ ಕರ್ಯಾಂ ಆಮ್ಚಿಂ ಕುಟ್ಮಾಂ ಘೆಟ್” ಜನವರಿ ಮಹಿನ್ಯಾಂತ್ ಕುಟ್ಮಾಂ ಹಫ್ತೊ ಆಚರಣ್ ಕರ್ನ್ ಹರೈಕಾ ಮಿಸಾವೆಳಿಂ ಕುಟ್ಮಾ ಖಾತಿರ್ ಮಾಗ್ಣೆಂ ಕೆಲೆಂ. ಫೆಬ್ರೆರ್ ಮಹಿನ್ಯಾಂತ್ “ಕಷ್ಟ್ ಪಿಡಾ-ಶಿಡಾ ನ್ಹಯ್ ಮನ್ಯಾ ಜಿಣ್ಯೆಂತ್ ಏಕ್ ವಾಂಟೊ. ಬಗಾರ್ ಭಾವಾರ್ಥಿ ತರ್ಬೆತ್ ಪಣಾಚೊ ಏಕ್ ವಾಂಟೊ” ಮ್ಹಳ್ಳೊ ಧ್ಯೇಯ್ ಘೆವ್ನ್ ಪಿಡೆವೆಳಿಂ ಕ್ರಿಸ್ತಾಚ್ಯಾ ಕಷ್ಟಾಂತ್ ಆಮಿ ವಾಂಟೆಲಿ ಜಾತಾಂವ್ ಮ್ಹಳ್ಳೆಂ ಸತ್ ವಾನೂನ್ ಘೆವ್ನ್ ಹರೈಕಾ ಮಿಸಾವೆಳಿಂ ಸರ್ವ್ ಪಿಡೆಸ್ತಾಂಖಾತಿರ್ ಮಾಗ್ಣೆಂ ಭೆಟಯ್ಲೆಂ. ಮಾರ್ಚ್ ಮಹಿನ್ಯಾಂತ್ “ಪ್ರಾಂತ್ ಕಾಳ್ ದೆವಾಚೊ ಸಾಂಗಾತ್ ಭೊಗ್ಲೊ ಪವಿತ್ರ ಕಾಳ್” ಮ್ಹಳ್ಳೊ ಧ್ಯೇಯ್ ಘೆವ್ನ್, ಖುರ್ಸಾವಾಟ್ ದೆವಾಸ್ಪಣ್ ಆಧಾರುನ್, ದಾನ್ ಧರ್ಮಾಂ, ಪ್ರಾಚಿತ್ ಆನಿ ಮಾಗ್ಣಾಕ್ ಚಡ್ ಮಹತ್ವ್ ದಿಲೆಂ. ಸಾಂ. ಜುಜೆಕ್ ಸಮರ್ಪಿಲ್ಯಾ ಹ್ಯಾ ಮಾರ್ಚ್ ಮಹಿನ್ಯಾಂತ್ ಹರೈಕಾ ಕುಟ್ಮಾಚೊ ಬಾಪಾಯಾಂನಿ ಸಾಂ. ಜುಜೆಚಿ ದೇಕ್ ಘೆವ್ನ್ ಆಪ್ಲಿ ಜವಾಬ್ದಾರಿ ಬರ್ಯಾ ಧರಾನ್ ಸಾಂಬಾಳುಂಕ್ ಹರ್ಯೆಕಾ ಮಿಸಾ ವೆಳಿಂ ಸರ್ವ್ ಬಾಪಯಾಂ ಖಾತಿರ್ ಮಾಗ್ಣೆಂ ಭೆಟಯ್ಲೆಂ. ಎಪ್ರಿಲ್ ಮಹಿನ್ಯಾಂತ್ “ದೇವ್ ಆಪವ್ಣೆಂ ಸಮರ್ಪಿತ್ ಜಿಣ್ಯೆಚಿಂ ದೇಣಿಂ” ಮ್ಹಳ್ಳಾ ಧ್ಯೇಯ್‌ಖಾಲ್ ಹರೈಕಾ ಮಿಸಾವೆಳಿಂ ದೇವ್ ಆಪವ್ಣ್ಯಾ ಖಾತಿರ್ ಮಾಗ್ಣೆಂ ಭೆಟಯ್ಲೆಂ. ಮಾರ್ಚ್ ಮಹಿನ್ಯಾಕ್ ಘೆತ್‌ಲ್ಲೊ ಧ್ಯೇಯ್ “ಕಾಜಾರಿ ಭೆಸ್ ಬರ್ಯಾ ಸಮಾಜಿಕ್ ಬುನ್ಯಾದ್” ಹ್ಯಾ ಮಹಿನ್ಯಾಂತ್ ಹರೈಕಾ ಮಿಸಾವೆಳಿಂ ಕಾಜಾರಿ ಜೊಡ್ಯಾ ಖಾತಿರ್ ಮಾಗ್ಣೆಂ ಕರ್ತೆಲ್ಯಾಂವ್”.

- ಲೆಸ್ಲಿ ಡಿ'ಸೋಜ್

# ಕಾಜಾಲಿ ಜೊಡ್ಯಾಂತ್ಲ್ಯಾ ದಾದ್ಲ್ಯಾ-ಸ್ರೀಯಾಂಚಿ

## ಮಾನಸಿಕ್ ವಿಭಿನ್ನತಾ

ಎಕ್ಲೆ ಕಾಜಾಲಿ ಸ್ರೀ ಮ್ಹಜೆಲಾಗಿಂ ಮ್ಹಣಾಲಿ: “ಮಜೊ ದಾದ್ಲೊ ಚಡ್ ಉಲಯ್ನಾ ಫಾದರ್ ವೊಗೊಚ್ ತಾಚಾ ತಿತ್ಲ್ಯಾಕ್ ಚ್ ಆಸ್ತಾ. ಫರ್ಲಾ ಕಾಮಾಂತ್ ಮ್ಹಕಾ ಕಾಂಯ್ ಕುಮಕ್ ಕರಿನಾ. ಹಾಂವ್ ಕಾಂಯ್ ಕಿತೆಂ ಉಲಯ್ಲಿಂ ತರ್, ಮ್ಹಜಾ ಕುಟ್ಮಾಕ್ ಯೆಟ್ಲಾ ವ ಘರಾ ಥಾವ್ನ್ ಭಾಯ್ರ್ ವೆತಾ. ಕಿತೆಂಯ್ ಸಾಂಗಾಚೆ ತರ್ ಹಾಂವೆಂಚ್ ಸಾಂಗಾಚೆ. ತೊ ತೊಂಡ್ ಉಗ್ತೆಂ ಕರಿ ನಾ. ಮ್ಹಕಾ ಕಿತೆಂ ಕರ್ಚೆಂ ಮ್ಹಳೆಂಚ್ ಕಳನಾ. ಮ್ಹಕಾ ಆಯ್ಲೊಂಚಿ ಕೊಣ್ಣೀ ನಾಂತ್ ಫಾದರ್. ಹಾಂವೆಂ ರಡೊನ್‌ಚ್ ಬಸ್ಚೆಂ”. ಇತ್ಲೆಂ ಸಾಂಗುನ್ ರಡೊಂಕ್ ತಿಣೆಂ ಆರಂಬ್ ಕೆಲೆಂ. ತಿಚೆಲಾಗಿಂ ಉಲವ್ನ್ ಜಾತಾಚ್ ವಯ್ಲ್ಯಾ ಹಪ್ಪಾಂತ್ ತಿಚಾ ಪತಿಕ್ ಆಪವ್ನ್ ಹಾಡುಂಕ್ ಹಾಂವೆಂ ಸಾಂಗ್ಲೆಂ. ತಿಚಾ ಪತಿಲಾಗಿಂ ಉಲಯ್ನಾನಾ ತೊ ಮ್ಹಣಾಲೊ: “ಸಗ್ಳೊ ವೇಳ್ ಮ್ಹಕಾ ಪುರೊರೊನ್ ಆಸ್ತಾ ಫಾದರ್. ಹಾಂವೆಂ ಕಿತೆಂ ಕೆಲ್ಯಾರೀ ತಿಕಾ ಜಾಯ್ನಾ. ತಿಚೆಂ ದುರ್ರೋಣೆ ಆಯ್ಕುನ್ ಆಯ್ಕುನ್ ಮ್ಹಕಾ ಪುರೊಜಾಲೆಂ. ದೆಕುನ್ ಆತಾಂ ಹಾಂವ್ ತಿಚೆಂ ಆಯ್ಕುನ್ ಬಸನಾ. ಹಾಂವ್ ಉಟೊನ್ ಬಾಯ್ರ್ ಪೆಂಟೆಂಕ್ ವೆತಾಂ”

ಹೆಂ ಏಕ್ ಸನ್ನಿವೇಶ್ ಎಕಾ ಪತಿ-ಪತಿಣೆ ಮದ್ದೆಂ. ಜರ್, ಸಾರ್ಕೆಂ ವರವ್ನ್ ಪಳೆಲ್ಯಾರ್ ಆಮ್ಕಾಂ ತಾಂಚೊಂ ಸಮಸೊ/ಗೊಂದೊಳ್ ಕಸಲೊ ಮ್ಹಣ್ ಸುಸ್ತಾತಾ. ದೊಗಾಂನಿಂ ಸಾಂಗ್ಲೆಂ ಸಾರ್ಕೆಂ. ಪುಣ್ ಎಕ್ಲೆಂ ಆನೈಕ್ಲ್ಯಾಕ್ ಸಮ್ಜಾನಾತ್ಲೆಲೆ ವರ್ವಿಂ ತಾಚೆಂಮದೆಂ ಮನಾಭೇದ್ ಯೇಂವ್ಕ್ ಸಾದ್ ಜಾಲಾ. ಅಸೆಂ ತಾಂಚೆಂ ಮದೆಂ ಆರಂಬ್ ಜಾಲ್ಲೊ ಮನಾಭೇದ್ ದೀಸ್ ವೆತಾಂ-ವೆತಾಂ, ಎಕಾ ಪಾಟ್ಲಾನ್ ಏಕ್ ನಿಬಾಂ-ಕಾರಾಣಾಂ ಕುಡ್ಪುನ್, ದೊಗಾಂಯ್ಚಿಂ ಕುಟ್ಮಾಂ ಮೆತೆರ್ ಜಾಂವ್ನ್ ವೆಗ್ಳಾಚಾರಾಚಾ ಹಂತಾಕ್ ಪಾವ್ಲಾರೀ ತಾಂತುಂ ಕಾಂಯ್ ನವಾಲ್ ನಾ. ತಾಂಚಾಂ ಮನಾಭೇದಾಕ್ ಮೂಳ್ ಕಾರಣ್ ತಾಂಣಿಂ ಎಕಾಮೆಕಾ ಜಾಣಾ ಜಾಯ್ನಾತ್ಲೆಂ.

ಮನ್ಯಾಚಾ ರಚ್ಣೆವಿಶಿಂ ಉತ್ಪತ್ತಿ ಗ್ರಂಥ್ 1:26 ಸಾಂಗ್ತಾ: “ದೆವಾನ್ ತಾಂಕಾಂ ದಾದ್ಲೊ ಆನಿ ಸ್ರೀ ಕರುನ್ ರಚ್ಲೆಂ”. ದೊಗಾಂಯ್ಚಿಂ ಕುಡಿಂತ್ ಆವಯ್-ಬಾಪುಯ್ ಥಾವ್ನ್ ಘೆತ್ಲೆಲಿಂ 46 ಕ್ರೋಮೋಸೋಮ್ (23 ಅವಯ್ ಆನಿ 23 ಬಾಪುಯ್ ಥಾವ್ನ್) ಆಸಾತ್. ಹಾಂಚೆಂ ಪಯ್ಕಿ ಏಕ್ ಕ್ರೋಮೋಸೋಮ್ ಲಂಯ್ಗಿಕ್ ಕ್ರೋಮೋಸೋಮ್ (sex chromosome 'x' from mother and 'x' or 'y' from the father). ಹ್ಯಾ ಲಂಯ್ಗಿಕ್

ಕ್ರೋಮೋಸೋಮಾವರ್ವಿಂ ದಾದ್ಲ್ಯಾ-ಸ್ರೀಯೆಚಾ ಘಡಾವಳೆಂತ್ (ದಯ್ವಿಕ್, ಮಾನಸಿಕ್, ಲಂಯ್ಗಿಕ್ ಥರಾನ್) ಜಾಯ್ತೆಂ ಫರಕ್ ಆಮಿ ಪಳಯ್ತಾಂವ್.



ಮಾನಸಿಕ್ ಥರಾನ್ ಪಳಂವ್ಚೆಂ ತರ್, ದಾದ್ಲ್ಯಾಚಾ ಮಾನಸಿಕ್ ಘಡಾವಳೆಂತ್ ತಕ್ಲೆ ಪ್ರದಾನ್ (dominance of head) ಆನಿ ಸ್ರೀಯೆಕ್ ಕಾಳಿಜ್ ಪ್ರದಾನ್ (dominance of heart):

ದಾದ್ಲ್ಯಾ ಥಂಯ್ ತಕ್ಲೆ ಪ್ರದಾನ್ ಜಾಲ್ಲೆವರ್ವಿಂ, ತಾಚೆ ಥಂಯ್ ತಕ್ಲೆ ಸಂಬಂಧಿ ಗೂಣ್ ಮ್ಹಣ್ಣೆ, ರಾಜಾಂವ್ (reasoning), ತರ್ಕ್ (logic) ಪ್ರಮುಕ್ ಪಾಶ್ರ್ ಘೆತಾತ್. ಆಮಿಂ ಪಳಯ್ತಾಂವ್ ದಾದ್ಲೆ ಚಡಾವತ್ ಚಿಂತ್ನಾಂನಿಂ ಮಗ್ನ್ ಆಸ್ಚೆಂ, ಲೇಕ್ ಕರ್ಚೆಂ, ಲೇಖಾಂನಿಂ ಮಗ್ನ್ ಆಸ್ಚೆಂ, ಪಯ್ಕಾಂನಿಂ ಸುರಾತಿ ಇತ್ಯಾದಿ.

ಸ್ರೀಯೆಥಂಯ್ ಕಾಳಿಜ್ ಪ್ರದಾನ್ ಜಾಲ್ಲೆವರ್ವಿಂ, ತಿಚೆ ಥಂಯ್, ಕಾಳ್ಜಾಕ್ ಸಂಬಂದ್ ಜಾಲ್ಲೆ ಕಾಳ್ಜಾಚೆ ಗೂಣ್ ಆಮಿ ಪಳಯ್ತಾಂವ್. ಕಾಳ್ಜಾಚೊ ಗೂಣ್ ಜಾವ್ನಾಸಾ ಬೊಗ್ಲಾಂ/ಸಂಬಂದ್ ದವರ್ಚೊ. ಸಂಬಂದ್-ಇಷ್ಟಾಗಾತ್ ತಿಕಾ ಪ್ರಮುಕ್. ಸಂಬಂದ್ ತೊ ಸಾಂಬಾಳುಂಕ್ ಉಲವ್ಣೆಂ ಗರ್ಜ್. ತ್ಯಾ ದೆಕುನ್, ತಿಣೆಂ ಉಲಂವ್ಚೆಂ ಚಡ್.

ದಾದ್ಲ್ಯಾ ಆನಿ ಸ್ರೀಯೆ ಮದ್ಲೊ ಫರಕ್ ಸಕಯ್ಲ್ಯಾ ಪಟ್ವೆಂತ್ ಪಳವ್ಯಾಂ.



	ದಾದ್ಲೊ/Man	ಸ್ತ್ರೀ/Woman
ಭೋಗಾಂ Expression of feeling	ಬಳಾದಿಕ್ ಥರಾನ್ ಬೋಗಾಂ ವ್ಯಕ್ತ್ ಕರಿನಾ Controls his feelings	ಬೋಗಾಂ ವ್ಯಕ್ತ್ ಕರಾ Expresses her feeling
ದುಖ್‌ಲ್ಲಾ ವೆಳಿಂ When hurt	ಮೌನ್ ರಾವ್ತಾ Becomes silent	ರಡ್ತಾ weeps
ದುಖಿಯೆಲ್ಲಾ ವೆಳಾರ್ When ego is hurt	ಪಾಟಿಂ ದೀಂವ್ಕ್ ಆವ್ತಾನ್ ಸೊದ್ತಾ Tries to retaliate	ರಡ್ತಾ, ಕರ್ಗತಾ, ಹೆರಾಂಲಾಗಿಂ ಸಾಂಗ್ತಾ. Deeply hurt, narrates
ಉಲವ್ಣೆಂ Mode of speech	ರಾಜಕೀಯ್, ಖೆಳ್, News Direct ಕಿತೆಂ ಸಾಂಗೊಂಕ್ ಆಸಾ ತೆಂ ಶೀದಾ ಸಾಂಗ್ತಾ. ಹೆರಾಂಕ್ ದುಖಾತ್ ಗೀ, ಬೆಜಾರ್ ಜಾಯ್ತೀ ಹೆಂ ವಿಶಿಂ ಗಣ್ಣೆ ಕರಿನಾ.  ಉಲವ್ಣೆ ಉಣೆಂ ಆನಿ ಗರ್ಜೆಚೆಂ.	ಹೆರಾಂವಿಶಿಂ, ಸಂಬಂದಾಂವಿಶಿಂ Indirect ಕೊಣಾಂಯ್ಚೆ (ಪ್ರತ್ಯೇಕ್ ಜಾವ್ನ್ ಮೊಗಾಚಾಂಕ್) ದುಕೊಂಕ್ ವೆ ಬೆಜಾರ್ ಕರುಂಕ್ ನಾಕಾ. ತ್ಯಾ ದಕುನ್ ಘುಂವ್ತಾವ್ನ್, ಬೊಂವಾಡೊ ಕಾಡ್ನ್, ದುಕಾಯ್ತಾಸ್ತಾಂ ಉಲಯ್ತಾ. ಸಗ್ಳೆಂ ವಿವರುನ್ ಸಾಂಗಾಚೆ
ಸಮಸ್ತೆ ಆಯ್ಲೆಲ್ಲಾ ವೆಳಾರ್	ಚಿಂತ್ನಾಂನಿಂ ಮಗ್ನ್ ಜಾತಾ ಎಕ್ಸಪರ್ಣೆ ಆಶೆತಾ ಪತಿಣೆಸಂಗಿಂ, ಹೆರಾಂಲಾಗಿಂ ಸಮಸ್ತೆ ಸಾಂಗಿಂನಾ ಅಪುಣ್‌ಚೆ ಪರಿಹಾರ್ ಸೊದ್ತಾ. ಕಿತ್ಯಾಕ್, ಹೆರಾಂಲಾಗಿಂ ಸಾಂಗ್ಲಾರ್ ತೆಂ ಆಪ್ಲೆಂ ಉಣೆಂಪಣ್ ಮ್ಹಣ್ ಚಿಂತಾ.  ಚೆಡಾವತ್ ಎಕ್ಸುರೊ ರಾವುನ್, ಆಪ್ಲ್ಯಾ ಚಿಂತ್ನಾಂ ಥಾವ್ನ್ ಬಯ್ಲ್ಯೆ ಯೆಂವ್ಣಾಕ್ ಪೇಪರ್ ವಾಚ್ತಾ,  ಟಿ.ವಿ. ಪಳಯ್ತಾ, ಖೆಳ್ತಾ/ಖೆಳ್ ಪಳಯ್ತಾ, ಬಾಯ್ಲ್ಯೆ ವೆತಾ.	ಸಾಂಗ್ಲೆಲೆಂಚೆ ಪರತ್ ಪರತ್ ಹೆರಾಂ ಸವೆಂ ಪ್ರತ್ಯೇಕ್ ಜಾವ್ನ್ ಆಪ್ಲ್ಯಾ ಮೊಗಾಚಾ (ದಾದ್ಲಾಂ) ಸವೆಂ ಸಾಂಗ್ತಾ. ಪರತ್ ಪರತ್ ಸಾಂಗೆಲೆವರಿಂ ತಿಕಾ ಆಪ್ಲ್ಯಾ ಬೋಗಾಂ ಥಾವ್ನ್ ಸುಟ್ಕಾ ಮೆಳ್ತಾ. ಪುಣ್ ತೆಂಚೆ ಪರತ್ ಪರತ್ ಆಯ್ಕುಂಚಾ ದಾದ್ಲಾಕ್ ವಿರ್ಯಾರ್ ಜಾತಾ. ಆಪ್ಲ್ಯಾ ಉಲವ್ಣಾಂತ್ ಹೆರಾಂಚಿಂ ದುರಾಂ ಸಾಂಗ್ತಾ, ಶೀಕಾ ಕರಾ, ಪರಿಹಾರ್ ಆಶೆಲ್ಲಾ ಬರಿಂ ಉಲಯ್ತಾ. ತಿಕಾ ಜಾಯ್ ಪರಿಹಾರ್ ನ್ಹಯ್, ಬದ್ಲಾಕ್ ತಿಚಿಂ ಬೋಗಾಂ ಸಮ್ಜುಂಚೊ ವ್ಯಕ್ತಿ.
ಸಾಮಾನ್ಯ್ ದುಸೋಣೆ	ತೆಂ(ಪತಿಣ್) ಮ್ಹುಕಾ ಬದ್ಲುಂಕ್ ಪಳಯ್ತಾ ಕಿತ್ಯಾಕ್ ? ಕುಟಾಂ ಬರಿಂ ಕರ್ಚಿ ಜವಾಬ್ದಾರಿ ಆಪ್ಣಾಚಿ ಮ್ಹಣ್ ಸ್ತ್ರೀ ಚಿಂತಾ. ಸ್ತ್ರೀಯೆನ್ ಪಯ್ಲೆಂ ಆಪ್ಲ್ಯಾ ದಾದ್ಲಾಂ ಥಾಯ್ ಗಮನ್ ದೀವ್ನ್ ಜವಾಬ್ದಾರಿ ಸಮಾಸಮ್ ವಾಂಟುನ್ ಘೆಂವ್ಪಿಂ ಗರ್ಜ್ ಆಸಾ. ಸ್ತ್ರೀಯೆನ್ ಆಪ್ಲಿಂ ಸುಚಿನಾಂ ಆಪ್ಲ್ಯಾ ದಾದ್ಲಾಂಕ್ ದಿಂವ್ಪಿಂ. ಹೊ ಜಾವ್ನಾಸಾ ತಿಚಾ ಮೊಗಾಚೊ ಘರ್ತ್.	ತೊ(ಪತಿ) ಮ್ಹುಕಾ ಆಯ್ಕುನಾ ಕಿತ್ಯಾಕ್ ? ಆಪ್ಲಿ ಪತಿಣ್ ಆಪ್ಲಿಂ ಬೋಗಾಂ ಸಾಂಗ್ತಾನಾ, ತ್ಯಾ ಬೋಗಾಂಕ್ ಸ್ವಂದನ್ ಕರುಂಕ್ ದಾದ್ಲಾಂಕ್ ಕಳನಾ. ಸ್ತ್ರೀ ಆಪ್ಣಾಚಿ ಶೀಕಾ ಕರಾ ಮೆಳ್ಳೆಂ ಭೆಂ ತಾಕಾದಿಸ್ತಾ. ಸ್ತ್ರೀಯೆಚಿಂ ಬೋಗಾಂ ರಾಜಾಂವಾಂಚಾ ಮುಟಿಂತ್ ದವ್ರುಂಕ್ ತೊ ಪಳಯ್ತಾ. ತಿಚಾ ಸಮಸ್ಯಾಕ್ ಪರಿಹಾರ್ ದಿತಾ ಪುಣ್ ತಿಚಿಂ ಬೋಗಾಂ ತೊ ವೆಳ್ಳನಾ. ಹೆ ವರಿಂ ಸ್ತ್ರೀಯೆಕ್ ಪರಿಹಾರ್ ಮೆಳ್ಳನಾ. ದಾದ್ಲಾಂನ್ ಪರಿಹಾರ್ ದಿಂವ್ಣಾಕ್ಯೀ ಚಡ್ ತಿಚಿಂ ಬೋಗಾಂ ಸಮ್ಜುನ್ ಹಾಂವ್ ತುಜೆ ಸಾಂಗತಾ ಆಸಾ ಮೆಳ್ಳೆಂ ಬೋಗಾಂಪ್ ತಿಕಾ ಮೆಳ್ಳೆಬರಿಂ ಕರ್ಚಿ ಗರ್ಜ್ ಆಸಾ.
ಮುಳಾವೊ ಮಾನಸಿಕ್ ಗರ್ಜೊ Basic Psychological Needs	1. ಸ್ತ್ರೀಯೆನ್ ಮ್ಹಜೆರ್ ಪಾತ್ಯೆಣಿ ದವ್ಪಿಜಾಯ್ (Trust) 2. ಆಪ್ಣಾಕ್ ಆಸಾತಶೆಂ ಸ್ವೀಕಾರ್ ಕರಿಚೆ. (Acceptance) 3. ಆಪ್ಣಾಕ್ ಹೊಗ್ಗಿಕ್ ದೀಜೆ (Appreciation) 4. ಆಪ್ಣಾಚಿ ಪ್ರಶಂಸಾ ಕರಿಚೆ (Admiration) 5. ಆಪ್ಣಾಕ್ ಮಾಂದಿಜೆ (Approval) 6. ಆಪ್ಣಾಕ್ ಪ್ರೋತ್ಸಾಹ್ ದೀಜೆ (Encouragement)	1. ಆಪ್ಣಾ ದಾದ್ಲಾಂನ್ ಆಪ್ಣಾಕ್ ಹುಸ್ಕೊ ದಾಕಯ್ಣಿ (Caring) 2. ಆಪ್ಣಾಕ್ ಸಮ್ಜುನ್ ಘೆಜೆ (Understanding) 3. ಆಪ್ಣಾಕ್ ಗೌರವ್ ದೀಜೆ (Respect) 4. ಆಪ್ಣಾಚಿ ಭಕ್ತ್ ಸಮ್ಜೆ (Devotion) 5. ಆಪ್ಣಾಕ್ ಮಾನುನ್ ಘೆಜೆ (Validation) 6. ಆಪ್ಣಾಕ್ ದಯಾನ್ ಭರಿಜೆ (Reassurance)

ಎಕಾ ಬರಯ್ಲಾರಾನ್ ಆಪ್ಲ್ಯಾ ಲೇಕನಾಂತ್ ಕಾಜಾರಿ ಜೊಡ್ಯಾಂಕ್ ದಿಲ್ಲೊ ಬರೊ ಸವಯೊ:



ಆಸಾ. ಜರ್ ಕಾಜಾರಿಂ ಜೊಡ್ಯಾಂತ್ಲಿಂ ದಾದ್ಲೊ ಆನಿ ಸ್ರೀ ಎಕಾಮೆಕಾವಿಶಿಂ ಸಾರ್ಕಿ ಜಾಣಾ ಜಾಲಿಂ, ತವಳ್ ತೊ ಎಕಾಮೆಕಾಕ್ ಸಮ್ಜುನ್ ಸೊಡ್ ದೊಡ್ ಕರ್ನ್ ಜಿಯಂವ್ಕ್ ಸಾದ್ ಜಾತಾ. ತ್ಯಾ ದೆಕುನ್, ಕಾಜಾರಿ ದಾದ್ಲ್ಯಾ-ಸ್ರೀಯೆನ್ ಪಂಚ್ಲಿಂ ಆಪ್ಲ್ಯಾವಿಶಿಂಚ್ ಆನಿ ತಾಚಾ ಸಾಂ ಗಾ ತಾತ್ಯಾ / ಸಾಂಗಾತಿಣೆವಿಶಿಂ ಬರೆಂ

1. Go to bed at the same time.
2. Cultivate common interests
3. Walk hand in-hand or side-by-side
4. Make trust and forgiveness your default mode
5. Focus more on what your partner does right than what he or she does wrong
6. Say "I love you", "Have a good day" every morning
7. Be proud to be seen with your partner

ಕರ್ನ್ ಜಾಣಾಂ ಜಾಂವ್ಚಿ ಗರ್ಜ್. ಹಾಂತುಂ ಜಾಯ್ತ್ಯೊ ಸಂಗ್ತಿ ಆಸಾತ್: ಗುಣ್-ಅವ್ಣಣ್, ಆಪ್ಲ್ಯಾ ಅಸ್ತತ್ವಾಯ್, ಖಿಂಚಿಂ ಸಂಗತ್ ದುಕ್ಲ್ಯಾ ಬೆಜಾರಾಯ್ ಹಾಡ್ಲ್ಯಾ. ಕೆದ್ನಾಂ ಅಪುಣ್ ಸಾರ್ಕೆಂ ಜಾಣಾಂ ಜಾತಾಂ, ತವಳ್ ಕೋಣ್ ಕಿತೆಯ್ ಆಪ್ಲ್ಯಾವಿಶಿಂ ಯಾ ತಾಚೆವಿಶಿಂ ಸಾಂಗುಂ, ಮ್ಹುಕಾ ತೆಂ ಬೆಜಾರ್ ಹಾಡಿನಾ, ಕಿತ್ಯಾಕ್ ಹಾಂವ್ ಕಿತೆಂ ವ ತೊ ಕಿತೆಂ ಮ್ಹುಣ್ ಮ್ಹುಕಾ ಕಳಿತ್ ಆಸಾ.

ದಾದ್ಲ್ಯಾ ಆನಿ ಸ್ರೀಯೆಮದೆಂ ಜಾಯ್ತಿ ಮಾನಸಿಕ್ ವಿಭಿನ್ನತಾ

-ಫಾ ಅರುಣ್ ಲೋಬೊ

' Helping you to see better '

## VISION OPTICS

EYE & CONTACT LENS CLINIC

Shalimar Complex, Near Ganesh Medicals  
Kankanady, Mangalore 575 002  
Ph: 0824 2433431

**Dr. Nelly Nazareth**

M.B.B.S., D.O.M.S., D.N.B.(OPHTHAL)

Eye Surgeon

Eye Test Timings: 1:30 to 2:30pm  
5:30 to 7:30pm by appointment only



ಹಾಸೊ

ಕಿತೆಂ ಗಜಾಲ್ ಹಿ

## ಕೆಸಾಂಕ್ ಬರೆಂ

ಗಾಂಧೀಜಿಚ್ಯಾ ತಸ್ವಿರೆ ಸಾಂಗಾತಾ ಎಕಾ ಹೇರ್ ಆಯಿಲಾಚೆಂ ಜಾಹೀರಾತ್ ಪಳೆವ್ನ್:

ಎಕ್ಡೊ : ಹೆಂ ಕಿತ್ಯಾ ದೋನೀ ಸಾಂಗಾತಾ ಘಾಲಾಂ?  
ಆನ್ಯೇಕ್ಡೊ : ತೆಂ ಮ್ಹಳ್ಳಾರ್... “ತೆಂ ತೇಲ್ ಉಪ್ಯೋಗ್ಗಿಲ್ಯಾರ್ ಕೇಸ್ ರುಡ್ಡೆ ಸಂಪೂರ್ಣ್ ಧರಾನ್ ರಾವ್ತಾತ್ ಮ್ಹಣ್ ಕಳಂವ್ಕ್!”

## ದುಲ್ಯಾರ್ ಪುರೊ!

ಎಕ್ಡೊ ಖಾಡ್ ಕಾಡುಂಕ್ ಸೆಲೂನಾಕ್ ಗೆಲೊ. ತಾಚೆ ಗಾಲ್ ಭಿತರ್ ಗೆಲೆ. ದೆಕುನ್ ಕೆಲ್ಯಾನ್ ತಾಕಾ ಏಕ್ ಗುಟಿ ತೊಂಡಾಂತ್ ದವುಂಕ್ ಸಾಂಗ್ಲಿ. ಏಕ್ ಪಾವ್ಲಿಂ ದಾವ್ಯಾ ಗಾಲಾಕ್ ಆನ್ಯೇಕ್ ಪಾವ್ಲಿಂ ಉಚ್ಚ್ಯಾ ಗಾಲಾಕ್ ದವರ್ತಾನಾ ತಾಣೆ ವಿಚಾರ್ಲೆಂ. “ಎಕಾದಾವೆಳಾರ್ ಚುಕೊನ್ ಹಾಂವೆಂ ಗುಟಿ ಗಿಳ್ಳಾರ್?” ಕೆಲೆ ಮ್ಹಣಾಲೊ “ಕಾಂಯ್ ವ್ಹಡ್ ನಾ. ಫಾಲ್ಯಾಂ ಧುವ್ನ್ ಹಾಡ್ನ್ ಯೆ”

- ಡಿ. ಎಸ್.

## ಪಯ್ಣಾರ್ಯಾಚ್ಯಾ ಮೊಚ್ಯಾಂತ್ 1000 ವಜ್ರಾಂ!!

ಹಾಂಗ್‌ಕಾಂಗ್ ಥಾವ್ನ್ ಚೀನಾಕ್ ವಿಮಾನಾರ್ ಪಯ್ಣಾರ್ ಕರ್ತಾಲೊ ಚೀನಾ ಗಾಂವ್ಚೊ ಶೆನ್‌ಜೆನ್. ತಾಣೆ ಆಪ್ಲ್ಯಾ ದೋನೀ ಮೊಚ್ಯಾಂ ಭಿತರ್ಲ್ಯಾ ಸೋಲಾಚ್ಯಾ ಪಂದಾ ಏಕ್ ಹಜಾರ್ ವಜ್ರಾಂ ಆಸ್‌ಲೆಲ್ಲ್ಯಾ ಪೆಕೆಟಿ ಲಿಪಯಿಲ್ಲೆಲ್ಲ್ಯಾ. ಲೋವ್ ಏರ್‌ಪೋರ್ತಾಂತ್ ವಿಮಾನಾರ್‌ಥಾವ್ನ್ ದೆಂವ್‌ಲ್ಲೊ ತೊ ಚಲೊನ್ ವೆತಾನಾ ಕಸ್ತಮ್ಸ್ ಅಧಿಕಾರಿಂಕ್ ತಾಚೆ ಚಾಲ್ ಪಳೆವ್ನ್ ದುಬಾವ್ ಜಾಲೊ.

ಶೆನ್‌ಜೆನಾಕ್ ತೆಂ ಕಳೊನ್ ತಾಣೆ ಆಪ್ಲಿ ಚಾಲ್ ಬದ್ಲುಂಕ್ ಪ್ರಯತ್ನ ಕೆಲೆಂ. ತಕ್ಲಣ್ ಅಧಿಕಾರಿಂನಿ ತಾಕಾ ರಾವೊವ್ನ್ ತಾಚೆ ಮೊಚೆ ನಿಕ್ಕಾವ್ನ್ ತಪಾಸ್ಲಿ ಕೆಲಿ. ತೆದಾಳಾ ತಾಚ್ಯಾ ಮೊಚ್ಯಾಂಚ್ಯಾ ಸೋಲಾ ಭಿತರ್ 1000 ವಜ್ರಾಂ ಸಾಂಪಡ್ಲಿಂ!! ಆತಾಂ ತೊ ಜಯ್ಣಾಂತ್ ಆಸಾ!!

- ಡಿ. ಎಸ್.

### ಚಿಕ್ಕಿ ಕಥಾ

## ಮೆಲ್ಲ್ಯಾಂಚಿ ವಾಂಟಿ

ಸಿಮಿಸ್ತೆಂತ್ ಚಡ್ವಾವ್ ಜಾವ್ನ್ ಚಾರಾಂಯಿ ಕುಶಿಂನಿ ದೊರೊ ಆಸ್ತಾ. ಪೋಮ್‌ನಗರ್ ಸಿಮಿಸ್ತಿಚೊ ಪಾರೊ ಆಳ್ವಿ ಮನಿಸ್ ಜಾವ್ನ್‌ಯೆಲ್ಲೊ. ಸಿಮಿಸ್ತಿಭಿತರ್ ದೊರ್ಯಾಕ್ ಲಾಗೊನ್ ಏಕ್ ವ್ಹಡ್ ಜಯ್ತ್ ಆಂಬ್ಯಾರೊಕ್ ಆಸ್‌ಲೆಲ್ಲೊ. ತಾಂತುಂ ವ್ಹಡ್ ವ್ಹಡ್ ಆಂಬೆ ಜಾಲ್ಲೆ. ಏಕ್ ದೀಸ್ ರೊನಿ ಆನಿ ಟೊನಿ ಪಾರ್ಯಾಚೆ ದೊಳೆ ಚುಕವ್ನ್ ಸಿಮಿಸ್ತಿ ಭಿತರ್ ರಿಗ್ಲೆ. ಟೊನಿ ರುಕಾರ್ ಚಡೊನ್ ಆಂಬೆ ರುಡಂವ್ಕ್ ಲಾಗ್ಲೊ. ದೋನ್ ವ್ಹಡ್ಲೆ ಆಂಬೆ ಸಿಮಿಸ್ತಿಚ್ಯಾ ದೊರ್ಯಾಭಾಯ್ ಪಡ್ಲೆ.

“ಕಾಂಯ್ ವ್ಹಡ್ ನ್ಹಯ್ ರೊನಿ. ಆಮಿ ಭಾಯ್ ವಚೊನ್ ತೆ ಆಂಬೆ ವಾಂಟಿ ಕರ್ನ್ ಖಾವ್ಯಾಂ. ಆತಾಂ ಸಕಯ್ಲೆ ದೇಂವ್. ಮಸ್ತ್ ಆಂಬೆ ಪಡ್ಲ್ಯಾತ್” ಟೊನಿ ಸಾಂಗಾಲಾಗ್ಲೊ.

ಟೊನಿ ಸಕಯ್ಲೆ ದೆಂವೊನ್ ರೊನಿ ಸಾಂಗಾತಾ ಬಸ್ಲೊ. ಆಂಬೆ ವಾಂಟಿ ಫಾಲುಂಕ್ ಸುರು ಕೆಲೆ. “ಹೊ ತುಕಾ, ತೊ ಮ್ಹಾಕಾ, ಹೊ ತುಕಾ, ತೊ ಮ್ಹಾಕಾ”

ತ್ಯಾಚ್ ವೆಳಾರ್ ಏಕ್ ಚೆಡೊ ಭಾಯ್ಲ್ಯಾನ್ ದೊರ್ಯಾ

ಲಾಗ್ಲಿಲ್ಯಾನ್ ಪಾಶಾರ್ ಜಾತಾಲೊ. ಸಿಮಿಸ್ತಿ ಭಿತರ್ಲೆಂ ಉಲೊಣೆಂ ಆಯ್ಕೊನ್ ತೊ ಭಿಯಾನ್ ಧಾವೊಂಕ್ ಲಾಗ್ಲೊ. ರಸ್ತಾರ್ ಎಕ್ಲ್ಯಾನ್ ತಾಚೆಲಾಗಿಂ ವಿಚಾರ್ಲೆಂ, “ತುಂ ಅಶೆಂಯಿ ಕಿತ್ಯಾಕ್ ಧಾಂವ್ತಾಯ್?”

“ಹ್ಯಾ ದೊನ್ಪಾರಾಂಚ್ಯಾ ಭರಾರ್, ಭುತ್, ಮೆಲ್ಲ್ಯಾಂಚೆ ವಾಂಟಿ ಕರ್ನ್‌ಚ್ ಆಸಾತ್”. ತೊ ಚೆಡೊ ಖಿರೆವ್ನ್ ಸಾಂಗಾಲಾಗ್ಲೊ.

“ತುಕಾ ಪಿಶೆಂ, ಹಾಂವ್ ಪಳೆಯ್ತಾಂ” ಮ್ಹಣ್ ತೊ ವ್ಯಕ್ತಿ ಸಿಮಿಸ್ತಿಚ್ಯಾ ದೊರ್ಯಾಲಾಗಿಂ ಆಯ್ಲೊ, ತ್ಯಾ ಚೆಡ್ಯಾಸಂಗಿಂ.

ತೆದಾಳಾ ತಾಕಾ ಹಿಂ ಉತ್ರಾಂ ಆಯ್ಕಲಿಂ. “ಭಾಯ್ ದೋನ್ ಉರ್ಲ್ಯಾತ್. ಯಾ ಆತಾಂ, ಆಮಿ ತಾಂಚೆ ವಾಂಟಿ ಕರ್ಯಾಂ”.

ಇತ್ಲೆಂ ಆಯ್ಕೊನ್ ತೆ ದೊಗೀ ಭಿಯಾನ್ ಧಾಂವಾಲಾಗ್ಲೆ!

- ಡಿ.ಎಸ್.

## ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಮಾಯ್ ಮಹಿನ್ಯಾಂತ್

ವಾಚಪ್: ಜುವಾಂವ್ 10: 1-10

ವಾಚೊ	ಫರ್	ತಾರಿಕ್	ದೀಸ್	ವೇಳ್
ಲೂಡ್ಸ್	ಆಲ್ವಿನ್/ಶ್ಯಾಮಲಾ ಫೆರ್ನಾಂಡಿಸ್, ಗೋರಿಗುಡ್ಡ, ದುಸ್ರೊ ಕ್ರಾಸ್	1	ಸೊಮಾರ್	6.00
ಬಾಳೊಕ್ ಜೆಜು	ಆಲಿಸ್ ಮಿನೇಜಸ್, ನೆಹರು ರೋಡ್	4	ಬ್ರೆಸ್ತಾರ್	6.00
ಬಸ್ತಾಂವ್	ರಿಚ್ಚರ್ಡ್/ಸೆಂಡ್ರಾ ಲೋಬೊ, ಸುವರ್ಣ ರೋಡ್	4	ಬ್ರೆಸ್ತಾರ್	6.00
ಪವಿತ್ರ್ ಅತ್ಮೊ	ರೊಬರ್ಟ್ ಮಚಾದೊ, ಗುರು ಪ್ರಸಾದ್ ಲೇನ್	7	ಆಯ್ತಾರ್	5.30
ಇಗರ್ಜೆ	ಲಿಯೊ/ಮರ್ಸಿ ಮಸ್ಕರೇನಸ್, ತಿಸಿ ಲೇನ್	8	ಸೊಮಾರ್	6.00
ಜೆ.ಪವಿತ್ರ್ ಕಾಳಿಜ್	ಲಿಯೊ/ಶಾಂತಿ ತಾವ್ರೊ, ಸರ್ವ ಮಂಗಳ ಪಯ್ಲಿ ಮಳಯ್	8	ಸೊಮಾರ್	6.00
ರೊಜಾರ್	ಆಕ್ವಿಲಿನಾ ಫೆರ್ನಾಂಡಿಸ್, ಕೊಂಕಣ್ ಕುಟೀರ್	9	ಮಂಗ್ಯಾರ್	6.00
ನಿತ್ಯಾದಾರ್	ಜೊಕಿಮ್/ಜೊಯ್ನ್ ತಾವ್ರೊ, ಬ್ಲಬರ್ಡ್	10	ಬುದ್ವಾರ್	6.00
ಬಾಳೊಕ್ ಮರಿ	ಜೆನಿಫರ್ ಲೋಬೊ - ಜೆರೊಸಾ ಮಾನ್ಯಾನ್	14	ಆಯ್ತಾರ್	6.00
ಫಾತಿಮ	ಪಿಕಿನಿಕ್ ಬೀರಿ	14	ಆಯ್ತಾರ್	9.30
ಸಾಂ. ಅಂತೋನ್	ವಾಡ್ಯಾ ಫೆಸ್ತಾಕ್ ತಯಾರಾಯ್ - ಗುರ್ಕಾರಾಚ್ಯಾ ಫರಾ (ಕೋರ್ ಕಾಮಿಟಿ)	11	ಬ್ರೆಸ್ತಾರ್	6.00
ಭಾಗೆವಂತ್ ಖುರ್ಚಿ	ಮೇರಿ ಅಲ್ವಾರೀಸ್, ಸೂಟರ್ ಪೇಟೆ 3 ಕ್ರಾಸ್	21	ಆಯ್ತಾರ್	5.30
ಕಾರ್ಮೆಲ್	ಜಸಿಂತಾ ಡಿಸೋಜ, ಸಿಲ್ವರ್ ಶೆಲ್, 104	17	ಬುದ್ವಾರ್	6.00
ವೆಲ್ಲಂಕಣಿ	ಮೇರಿ ರೊಚ್, ಮೆಟ್ರೊ ಇನ್‌ಂಡಸ್ಟ್ರಿ ಪಾಟ್ಲ್ಯಾನ್, ಉಜ್ವೊಡಿ	18	ಬ್ರೆಸ್ತಾರ್	6.00
ಜುಜೆ	ಜೊಕಿಮ್/ಯುಜಿನ್ ಡಿಸೋಜ, ಸುವರ್ಣ ರೋಡ್ ಚವ್ರೊ ಕ್ರಾಸ್	21	ಆಯ್ತಾರ್	5.30

**ತುಮ್ಮಾ ಕಾರ್ಯಾಂ ಸೊಭಾಣಾಂಕ್ ತಯಾರ್ ಜಾಲಾಂ  
700 ಲೊಕಾಕ್ ಬನ್ಹೆಚಿ ಮಾಂಡಾವಳ್,  
ವಿಶಿಷ್ಟ್ ಶೈಲೆನ್ ನೆಟಯಿಲ್ಲೆಂ, ಮಂಗ್ಳುರ್ ಶೆರಾಂಕ್ಲೆಂ ಹವಾನಿಯಂಕ್ರಿತ್ ಹೊಲ್.**

**ವಿಶಾಲ್ ಪಾರ್ಕಿಂಗ್ ವ್ಯವಸ್ಥಾ ಆಸಾ.**

**ಸಂಪರ್ಕ್ ಕರಾ:**

**ಗಾರ್ಡಿಯನ್ ಏಂಜಲ್ ಚರ್ಚ್ ಸಭಾ ಭವನ್,  
ಆಂಜೆಲೊರ್, ನಾಗೋರಿ, ಮಂಗ್ಳುರ್ - 575 002  
ಫೋನ್ ನಂಬರ್: 0824 - 2435496**

**ಕುಟ್ಮಾರ್ಥಿಂ ಸೌಜಿತ್ಯಾಂ**



**ಬಾಳ್ ಜಲ್ಮಾಲಾ. ಸಂತೊಸ್ ಪಾವ್ಯಾಂ**



ಎಪ್ರಿಲ್ 17: ಏಡೆನ್ ಐಸಾಯಸ್ ಡಿ'ಸೋಜ, ಪುತ್ ಪ್ರದೀಪ್ ರೆಯ್ನ್ ಆನಿ ಸುರುಾನ್ ಸಿಲ್ವಿಯಾ ಡಿ'ಸೋಜ, ಭಾಗೆವಂತ್ ಕುಟ್ಮಾ ವಾಡೊ



**ದೆವಾನ್ ಜೊಡಿಲಾಂ ತೆಂ, ಮನಿಸ್ ಮೊಡಿನಾ ಜಾಂವ್**



ಎಪ್ರಿಲ್ 20: ರೀಮಾ ಮರ್ಸಿ ಮೊರಾಸ್, ಧುವ್ ಸಿರಿಲ್ ಬರನ್ ಮೊರಾಸ್ ಆನಿ ಮಾರ್ಗರೆಟ್ ಮೊರಾಸ್, ಜೆಜುಚ್ಯಾ ಪವಿತ್ರ್ ಕಾಳ್ಜಾಚೊ ವಾಡೊ

ರೆಮಿ ಲೋಬೊ ಲಾಗಿಂ, ಪೂತ್ ಜೆರಾಲ್ಡ್ ಸಿರಿಲ್ ಲೋಬೊ ಆನಿ ಮರ್ಸಿನ್ ಲೋಬೊ ಕೊರ್ಡೆಲ್

ಎಪ್ರಿಲ್ 20: ಆಶಾ ಫೆಲ್ಲೆಸ್ಸಿ ಡಿ'ಸಿಲ್ವಾ , ಧುವ್ ಬೆನೆಡಿಕ್ಟ್ ಡಿ'ಸಿಲ್ವಾ ಆನಿ ಐರಿನ್ ರೇಗೊ ವೆಲಂಕಣಿ ವಾಡೊ

ಜೊನ್ ಪ್ರಕಾಶ್ ಡಾಯಸ್ ಲಾಗಿಂ, ಪೂತ್ ಜೆರೊಮ್ ಡಾಯಸ್ ಆನಿ ಲಿಲ್ಲಿ ಫೆರ್ನಾಂಡಿಸ್ - ಶಿರ್ವಾಂ

ಎಪ್ರಿಲ್ 23: ಲೊಲಿಟಾ ಆಶಾ ಪಾಯ್ಸ್, ಧುವ್ ಸ್ವೀವನ್ ಆನಿ ಲಿಡ್ವಿನ್ ಪಾಯ್ಚಿ - ಲೂಡ್ಸ್ ವಾಡೊ

ಆಲ್ವಿನ್ ತೊರಾಸಾ ಲಾಗಿಂ, ಪೂತ್ ಜೊಸೆಫ್ ಆನಿ ನತಾಲಿಯಾ ತೊರಾಸ್, ಕಡಬ



**ಸಾಸ್ಣಿಕ್ ಜಿವಿತಾಚ್ಯಾ ಸುಖಾಕ್**



ಎಲ್ಲಿ ಸ್ಯಾಂಡ್ರಾ ರೊಜಾರಿಯೋ (44) ಧುವ್ ಜೊಸೆಫ್ ರೊಜಾರಿಯೋ - ಸಾಂ ಆಂತೊನ್ ವಾಡೊ  
ಶೀಲಾ ತೆರೆಜಾ ಬ್ರಿಟ್ವೊ (57) ಪತಿಣ್ ದೆ. ಬೆನ್ನನ್ ಬ್ರಿಟ್ವೊ - ಸಾಂ ಆನ್ನಾ ವಾಡೊ  
ಜೊಸೆಫ್ ಸುವಾರಿಸ್ (81) ಪತಿ ಫಿಲೋಮಿನಾ ಸುವಾರಿಸ್ - ಫೆರೆರ್ ವಾಡೊ

**ಚುಟುಕಾಂ**

**ಜಿವಿತ್ ಕೊಡು**

ಲೆಕಾವೆರೊ ಸುರಾತ್ ಕೆಲೊ ಎಕ್ಲಾಸ್ತ್ಯಾನ್ ತಾಚೆಂ ಜಿವಿತ್ ಜಾಲೆಂ ಕೊಡು ಅಚಾನಕ್ ತೊ ಮರಣ್ ಪಾವ್ಲೊ ಆತಾಂ ಘರ್ಣಿಂ ವಿಬಾಡ್ತಾತ್ ದುಡು

**ಝಳಕ್**

ಥೊಡಿಂ ವ್ಹಡಿಲಾಂ ವೊದ್ಪಾಡ್ತಾತ್ ದಾಕೊಂವ್ಕ್ ಭುರ್ಗ್ಯಾಂಕ್ ಗ್ರೇಸ್ತಕಾಯೆಚಿ ಝಳಕ್ ಭುರ್ಗ್ಯಾಂನಿ ವಿಧೇಯ್, ವಿಶ್ವಾಸಿ ಜಾಂವ್ಕ್ ಆಸಾಜಾಯ್ ತಾಂಕಾಂ ದೆವಾಚಿ ವೆಳೊಕ್

**ನಾಚಾಪ್**

ಆವಯ್ ಬಾಪಯ್ ಸಂತೊಸ್ ಪಾವ್ತಾತ್ ದೆಖೊನ್ ಭುರ್ಗ್ಯಾಂಚೆಂ ನಾಚಾಪ್ ನಾಂವ್ ಪ್ರಶಸ್ತಿ ತಾಂತುಂ ಮೆಳಾತ್ ಪುಣ್ ಜಿಣ್ಯೆಕ್ ಜಾಯ್ 'ಪವಿತ್ರ್ ವಾಚಾಪ್'

- ಡಿ.ಎಸ್.

## ಆದೇವ್ನ್ ಕಾರ್ಯೆಂ



ಸಾಂ ವಿಶೆಂತ್ ಫೆರೆರ್ ಕಿಂಡರ್ ಗಾರ್ಡನ್ ಯು.ಕೆ.ಜಿ. ಭುರ್ಗ್ಯಾಂಕ್ ಆದೇವ್ನ್ ಕಾರ್ಯಕ್ರಮ್ ಮಾರ್ಚಾಚಾ 31 ತಾರಿಕೆರ್ ಆಸಾ ಕೆಲ್ಲೆಂ. ಸುರ್ವೆರ್ ಮುಕೆಲ್ ಮೆಸ್ತ್ರಿಣ್ ಶ್ರೀಮತಿ ಎಮಿಲ್ಡಾ ಮೊಂತೆರೋನ್ ಸರ್ವಾಂಕ್ ಸ್ವಾಗತ್ ಕೆಲೊ. ಹ್ಯಾ ಕಾರ್ಯಕ್ರಮಾಂತ್ ಭುರ್ಗಿಂ ತಶೆಂ ತಾಂಚಿಂ ಆವಯ್-ಬಾಪಯ್ ಮೆಳೊನ್ ಸುಮಾರ್ 75 ಜಣಾಂ ಹಾಜಿರ್ ಆಸ್ಲಿಂ. ಕಾರ್ಯಕ್ರಮ್ ಇಸ್ಕೂಲಾಂತ್ಚ್ಚೆ ಮಾಂಡುನ್ ಹಾಡ್ಲೆಂ. ವಿಗಾರ್ ಬಾಪಾಂನಿ ಸರ್ವ್ ಭುರ್ಗ್ಯಾಂಕ್ ಬರೆಂ ಮಾಗೊನ್ ಬರೆಂ ಭವಿಷ್ಯ್ ಮಾಗ್ಲೆಂ. ಸರ್ವ್ ಭುರ್ಗ್ಯಾಂಕ್ ಸರ್ಚಿ ಫಿಕ್ಟಿ ಸಾಂಗಾತಾ ಉಗ್ಡಾಸಾಚಿ ಕಾಣಿಕ್ ದೀವ್ನ್

ಉಲ್ಲಾಸಿಲೆಂ. ದೊಗಾಂ ಪೋಷಕಾಂನಿ ಇಸ್ಕೂಲಾ ವಿಶ್ಯಾಂತ್ ಉಲೊವ್ನ್ ಹೆಂ ಇಸ್ಕೂಲ್ ಲ್ಹಾನ್ ತರೀ ಸಬಾರ್ ಚಟುವಟಿಕೊ ತಶೆಂಚ್ ಬರೆಂ ಶಿಕಾಪ್ ದೀವ್ನ್ ಆಸಾ. ಅಸಲೆಂ ಎಕ್ ಇಸ್ಕೂಲ್ ಆಮ್ಚ್ಯಾ ಭುರ್ಗ್ಯಾಂಕ್ ಮೆಳ್ಲೆಂ ಆಮ್ಚೆಂ ಭಾಗ್ಚೆ ಮ್ಹಣ್ ಇಸ್ಕೂಲಾ ವಯ್ರ್ ವರ್ತೊ ಅಭಿಮಾನ್ ಆನಿ ಶಾಭಾಸ್ತಿ ಉಚಾರ್ಲಿ. ಸರ್ವ್ ಶಿಕ್ಷಕಾಂಚ್ಯಾ ವಾವ್ರಾಕ್ ಶಾಭಾಸ್ತಿ ಉಚಾರ್ಲಿ. ಸರ್ವಾಂಕ್ ಪೀವನ್ ಆನಿ ಫ್ಲೂರ್ ದೀವ್ನ್ ದಾದೊಶಿ ಕೆಲೆಂ. ನಿಮಾಣೆಂ ಎಕಾ ಗಿತಾ ಸವೆಂ ಕಾರ್ಯಕ್ರಮ್ ಆಖೇರ್ ಕೆಲೆಂ.



## ವಾರ್ಷಿಕ್ ರೆತಿರ್

ಫಿರ್ಗಜ್ ಗಾರಾಂಕ್ ವಾರ್ಷಿಕ್ ರೆತಿರ್ ಎಪ್ರಿಲ್ 2 ತಾರಿಕೆ ಥಾವ್ನ್ 4 ತಾರಿಕೆ ಪರ್ಯಾಂತ್ ಕೊಂಕ್ಣಿ ರೆತಿರ್ ಮಾಂಡುನ್ ಹಾಡ್ಲಿ. ಮಾಬಾ| ರೋಮನ್ ಪಿಂಟೊ ಶಿವಮೊಗ್ಗ ಹಾಂಣಿ ಹಿ ರೆತಿರ್ ದಿಲ್ಲಿ. ಹ್ಯಾ ರೆತಿರೆಂತ್ ಭಾಗ್ ಘೆತ್ಲಲ್ಯಾ ಲೊಕಾನ್ ದೆವಾಚಿ ಕಾಕುಳ್ತೆ ಜೊಡ್ಲ್ಯಾ ಆನಿ ಜೆಜುಜೊ ದೈವಿಕ್ ಅನ್ವೊಗ್ ಜೊಡ್ಲ್ಯಾ.

1. ರೆತಿರೆಕ್ ಕಿತ್ಯಾಕ್ ಆಮಿ ಆಯ್ಲಾಂವ್.
2. ಕರೆಜ್ ಆನಿ ಭಾಗೆವಂತ್ ಹಫ್ಲೊ
3. ಪಶ್ಚಾತ್ತಾಪ್ ನವ್ಯಾ ಜಿಣ್ಯೆಕ್ ಏಕ್ ಸುರ್ವಾತ್
4. ಲಗ್ನ್, ಕುಟಮ್ ಆನಿ ಮಾಗ್ಲೆಂ - ಹ್ಯಾ ವಿಶಯಾಂವಯ್ರ್ ರೆತಿರ್ ಆಸಾ ಕೆಲ್ಲಿ.



## ತಾಳಿಯಾಂಚೊ ಆಯ್ತಾರ್

ಜೆಜುಚ್ಯಾ ಕಷ್ಟಾ ಮರ್ಣಾಚೊ ಆಯ್ತಾರ್ ಸಾಕಾಳಿಂ 7 ವರಾರ್ ಕೊಪೆಲಾ ಮುಕಾರ್ ವಿಗಾರ್ ಬಾಪಾನ್ ತಾಳಿಯೊ ಬೆಂಜಾರ್ ಕೆಲ್ಯೊ. ಉಪ್ರಾಂತ್ ಪುರ್ಶಾವಾರ್ ಇಗರ್ಜೆಕ್ ಯೇವ್ನ್ ಮಿಸಾಚಿಂ ಬಲಿದಾನ್ ಮಾಬಾವಿಲಿಯಂ ಬರಾಕ್ಟೊಸ್ ಬಾಪಾಂನಿ ಭೆಟಂಯ್ಲೆಂ. ಮಾಬಾನವೀನ್ ಪಿಂಟೊನ್ “ಕಷ್ಟ್, ಮನ್ಯಾ ಜಿವಿತಾಂತ್ ಏಕ್ ಕಾಂಟೊ ನ್ಹಯ್; ಬಗಾರ್ ಭಾವಾರ್ಥಿ ತರ್ಭೆತ್ ಪಣಾಚೊ ಏಕ್ ವಾಂಟೊ” ಮ್ಹಳ್ಳ್ಯಾ ಸಂದೇಶಾ ವಯ್ರ್ ಶೆರ್ಮಾಂವ್ ದಿಲೊ.





## ಖುರ್ಸಾ ವಾಟ್

ಕರೆಜ್ಯಾಚ್ಯಾ ದಿಸಾಂನಿ, ಪ್ರಾಚೀತಾಚೊ ಕಾಳ್ ಪವಿತ್ರಪಣಾನ್ ಜಿಯೆಂವ್ಚ್ಯಾಕ್ ಆಧಾರ್ ಜಾವ್ನ್ ಖುರ್ಸಾ ವಾಟೆಚೆಂ ಭಕ್ತಿಪಣ್ ಹರೆಕಾ ದಿಸಾ ಸಕಾಳಿಂ ಮಿಸಾಂ ಉಪ್ರಾಂತ್ ಲೀಜನಾಚ್ಯಾ ಸಾಂದ್ಯಾಂನಿ ಆನಿ ಹರೆಕಾ ಸುಕ್ರಾರಾ ಸಾಂಜೆರ್ ಮಿಸಾ ಉಪ್ರಾಂತ್ ಆನಿ ಆಯ್ತಾರಾ ಸಾಂಜೆರ್ ಮಿಸಾ ಪಯ್ಲೆಂ ವಾಡ್ಯಾಗಾರಾಂನಿ ಚಲೊವ್ನ್



ವೆಲೆಂ. ಭಾಗೆವಂತ್ ಹಫ್ತಾಂತ್ ಇಗರ್ಜೆಚ್ಯಾ ಭೊಂವಾರಿ ಆಸ್ಚ್ಯಾ 14 ಘರಾಂನಿ ಖುರ್ಸಾ ವಾಟೆಚೆಂ ಭಕ್ತಿಪಣ್ ಭೋವ್ ಬರ್ಯಾ ರಿತಿನಾ “ಕುಟ್ಮಾ ಜಿವಿತಾ” ವಯ್ರ್ ಚಲೊವ್ನ್ ವೆಲೆಂ. ಹರೆಕಾ ವಾಡ್ಯಾ ಥಾವ್ನ್ ಎಕೇಕಾ ವ್ಯಕ್ತಿಕ್ ತಿಂ ವಾಂಟುನ್ ದಿಲ್ಲಿಂ. ಸಹಾಯಕ್ ವಿಗಾರಾನ್ ಹಾಚೆಂ ಮುಕೇಲ್ಪಣ್ ಘೆತ್ಲೆಂ.


## ನಿಮಾಣೊ ಬ್ರೆಸ್ತಾರ್

ನಿಮಾಣ್ಯಾ ಬೆಸ್ತಾರಾಚೊ ಸಂಭ್ರಮ್ ಉಗ್ಡ್ಯಾ ಮೈದಾನಾರ್ ಸಾಂಜೆರ್ 6 ವರಾರ್ ಚಲೊವ್ನ್ ವ್ಹೆಲೊ. ವಿಗಾರ್ ಬಾಪ್ ಜೇಮ್ಸ್ ಸೊಜಾನ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ ಆನಿ 12 ಜಣಾಂಚೆ ಪಾಂಯ್ ಧುಲೆ. ಮಾಬಾಆರುಣ್ ಲೊಬೊನ್ “ಎವ್ಕರಿಸ್ತಾ ಭಾವಾರ್ಥಿ ಆನಿ ಸೆವೆಚ್ಯಾ ಜಿಣ್ಯೆಚಿ ಬುನ್ಯಾದ್” ಮ್ಹಳ್ಯಾ ಸಂದೇಶಾ ವಯ್ರ್ ಪ್ರಸಂಗ್ ದಿಲೊ. ಸಹಾಯಕ್ ವಿಗಾರ್ ಬಾಪ್ ನವೀನ್ ಪಿಂಟೊನ್ ಆರಾಧನ್ ಚಲೊವ್ನ್ ವ್ಹೆಲೆಂ.



ಉಪ್ರಾಂತ್ ಲೋಕಾನಿ ವಿಶೇವಾಚ್ಯಾ ಆಲ್ತಾರಿ ಮುಕಾರ್ ಮೌನ್‌ಪಣಿ ಮಾಗ್ಣೆಂ ಕೆಲೆಂ. ಸಾಂಜೆರ್ 4 ವರಾರ್ ಪಿಡೆಸ್ತ್ ಆನಿ ಪ್ರಾಯ್ವಂತಾ ಖಾತಿರ್ ಏಕ್ ಸಾಧೆಂ ಮೀಸ್ ಆಸ್‌ಲ್ಲೆಂ.

## ಜೆಜುಚ್ಯಾ ಕಷ್ಟಾಂಚೊ ಸುಕ್ರಾರ್



ನಿಮಾಣ್ಯಾ ಸುಕ್ರಾರಾಚಿ ದೇವ್‌ಸ್ತುತಿ ಸಾಂಜೆರ್ 6 ವರಾರ್ ಇಗರ್ಜೆಚ್ಯಾ ಉಗ್ತಾ ಮೈದಾನಾರ್ ಚಲೊವ್ನ್ ವ್ಹೆಲಿ. ಮಾಬಾಅರುಣ್ ಲೋಬೊನ್ ಪ್ರಧಾನ್ ಯಾಜಕ್ ಜಾವ್ನ್ ಸೆರೆಮನಿಚಿ ಜವಾಬ್ದಾರಿ ಘೆತ್‌ಲ್ಲಿ. ಮಾಬಾನವೀನ್ ಪಿಂಟೊನ್ “ಖುರ್ನಾಕ್ ವೇಂಗ್ ಮಾರ್ಯಾಂ, ಕಷ್ಟಾಂತ್ ಧೈರ್ ಸಾಂಬಾಳ್ಯಾಂ, ಭಾವಾರ್ಥಾಂತ್ ಥಿರ್ ಜಾವ್ಯಾಂ” ಮ್ಹಳ್ಳೊ ಸಂದೇಶ್



ಹಾತಿಂ ಘೆವ್ನ್ ಜೊಕ್ಲೊ ಪ್ರಸಂಗ್ ದಿಲೊ. ಮಾಬಾವಿಲಿಯಂ ಬರಾಕ್ಲೊಸಾನ್ ಖುರ್ನಾಚಿಂ ಭಜನ್ ಚಲೊವ್ನ್ ವ್ಹೆಲೆಂ. ಗಾಯಾನಾ ರುಪಾರ್ ಜೆಜುಚ್ಯಾ ಕಷ್ಟಾ




ಮರ್ಣಾಚಿ ಚರಿತ್ರಾ ಪ್ರಸ್ತುತ್ ಕೆಲಿ. ಖುರ್ನಾಚೊ ಉಮೊ ಜಾತಚ್, ಕ್ರಿಸ್ತ್ ಪ್ರಸಾದ್ ಸೆವ್ತೊ; ಉಪ್ರಾಂತ್ ಜೆಜುಚಿ ನಿರ್ಜಿವ್ ಕೂಡ್ ಘೆವ್ನ್ ಪುರ್ಶಾವ್ ಕಾಡ್ಲೊ. ಸಾಕಾಳಿಂ 7 ವರಾರ್ ಫ್ಲಡಾಂಕ್ ಖುರ್ನಾ ವಾಟ್ ಹೋಲಿ ರೊಜಾರಿ ಕೊವೆಂತಾಚ್ಯಾ ಧರ್ಮ್ ಭಯ್ಣಿಂನಿ ಚಲೊವ್ನ್ ವ್ಹೆಲಿ. ಭುರ್ಗ್ಯಾಂಚಿ ಖುರ್ನಾ ವಾಟ್ ಸಾಕಾಳಿಂ 9 ವರಾರ್ ಭುರ್ಗ್ಯಾಂನಿಂಚ್ ಚಲೊವ್ನ್ ವ್ಹೆಲಿ.

## ಪಾಸ್ಕಾಂಚಿ ಜಾಗ್ಣ್ ಆನಿ ಆಯ್ತಾರ್



ಪಾಸ್ಕಾಂಚ್ಯಾ ಜಾಗ್ಣ್ ಚಿ ದೇವ್‌ಸ್ತುತಿ ಸಾಂಜೆರ್ 7.30 ವರಾರ್ ಇಗರ್ಜೆಚ್ಯಾ ಉಗ್ತಾ ಮೈದಾನಾರ್ ಚಲೊವ್ನ್ ವ್ಹೆಲಿ. ಮಾಬಾನವೀನ್ ಪಿಂಟೊನ್ ಪ್ರಧಾನ್ ಯಾಜಕ್ ಜಾವ್ನ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಫಾಅರುಣ್ ಲೋಬೊನ್ ಉಜ್ಯಾಚೊ ಆನಿ ಪಾಸ್ಕಾಂಚ್ಯಾ ವಾತಿಚೊ ಆಶೀರ್ವಾದ್ ಚಲೊವ್ನ್ ವರ್ಸ್ ಪಾಸ್ಕಾಂಚಿಂ ಗೀತ್ ಗಾಯ್ಲೆಂ. ಬಾ



ವಿಲಿಯಂ ಬರೊಕ್ವಾಸಾನ್ ಉದ್ಘಾಟನೆ ಆಶೀರ್ವಾದ್ ಚಲೊವ್ನ್ ವ್ಹೆಲೊ. ವಿಗಾರ್ ಬಾಪಾಂನಿ ಪವಿತ್ರ್ ಸ್ನಾನಾಚಿ ಭಾಸಾವ್ಣಿ ನವ್ಯಾನ್ ಕರ್ಚಿ ರೀತ್ ಚಲೊವ್ನ್ ವೆಲಿ. ಉಪ್ರಾಂತ್ “ಜೆಜುಚೆಂ ಜಿವಂತ್ಪಣ್ ಆಮ್ಚ್ಯಾಯೀ ಜಿವಂತ್ಪಣಾಚಿ ಬುನ್ಯಾದ್” ಮ್ಹಳ್ಳೊ ಸಂದೇಶ್ ಘೆವ್ನ್ ಶೆರ್ಮಾಂವ್ ದಿಲೊ.



## ಇಸ್ರಾಯೆಲಾಕ್ ಯಾತ್ರಿಕ್ ಪಯ್ಣ್

ಎಪ್ರಿಲ್ 20 ಥಾವ್ನ್ ಮೇ 1 ತಾರಿಕ್ ಪರ್ಯಾಂತ್ ಆಮ್ಚ್ಯಾ ವಿಗಾರ್ ಬಾಪ್ ಜೇಮ್ಸ್ ಸೊಜಾಚ್ಯಾ ಅತ್ಮೀಕ್ ಮುಖೆಲ್ಪಣಾಖಾಲ್ ಇಸ್ರಾಯೆಲ್ ಆನಿ ತಾಚ್ಯಾ ಭೊಂವಾರಿಂ ಜಾಗ್ಯಾಕ್ ಯಾತ್ರಿಕ್ ಪಯ್ಣ್ ಆಸಾ ಕೆಲಾಂ. ಜೆಜುಚ್ಯಾ ಜಲ್ಮಾ ಥಾವ್ನ್ ಮೊರ್ನಾ ಆನಿ ಪುನರ್ ಜಿವಂತ್ಪಣಾಚ್ಯಾ ಹ್ಯಾ ಜಾಗ್ಯಾರ್ ದೆವಾಚೊ ದೈವಿಕ್ ಅನ್ವೇಷ್ಣ್ ತಾಂಕಾಂ ಲಾಬುಂದಿ ಮ್ಹಣ್ ಮಾಗ್ಯಾಂ.





## ಉರುಲಾಯ್ ಭಯ್ಯಾಂಚಿ ಶಾಶ್ವತ್ ಆಂಗೊವ್ಣ್

ಉರುಲಾಯ್ ಮೆಳಾಚ್ಯಾ 23 ಧರ್ಮ ಭಯ್ಣಿಂನಿ ಆಪ್ಲಿ ಶಾಶ್ವತ್ ಆಂಗೊವ್ಣ್ (Final Profession) ವಾಲೆನ್ನಿಯಾ ಫಿರ್ಗಜೆಚ್ಯಾ ದೇವ್ ಮಂದಿರಾಂತ್ ಆಸಾ ಕೆಲಿ. ಅಮಾದೊಲುವಿಸ್ ಪಾವ್ಲ್ ಸೊಜಾನ್ ಮಿಸಾಚೆಂ ಸಂಭ್ರಮಿಕ್ ಬಲಿದಾನ್ ಭೆಟವ್ಣ್ ಆಶೀರ್ವಾದಾಚೆಂ ಮಾಗ್ಣೆಂ ಚಲವ್ನ್ ವೆಲೆಂ. ಸುಪೀರಿಯರ್ ಜನರಲ್ ಬೊಮಾಸಿಸ್ಟರ್ ಸುಶೀಲಾ ಸಿಕ್ವೆರಾಚ್ಯಾ ಮುಖಾರ್ 23 ಧರ್ಮ ಭಯ್ಣಿಂನಿ ಆಂಗೊವ್ಣ್ ಕೆಲಿ. ಉಪ್ರಾಂತ್ ಉಲ್ಲಾಸ್ ಕಾರ್ಯೆಂ ಆನಿ ಜೆವಣ್ ಆಸ್ಲೆಂ. ಹ್ಯಾ ಸರ್ವ್ ಧರ್ಮಭಯ್ಣಾಂಕ್ ವಾಲೆನ್ನಿಯಾ ದೇವ್ ಪರ್ಜಾ ತಾಂಚ್ಯಾ ಮಿಸಾಂವಾಂತ್ ಸರ್ವ್ ಜಯ್ತ್ ಮಾಗ್ತಾ.



  
rectangle  
INTERIORS • EVENTS  
SISTER CONCERN OF AKAAR



KADRI ROCKS  
OPP. VIJAYA CLINIC  
KADRI KAMBLA ROAD  
MANGALURU 575 002

CALL: 0824 6450781 / 98861 65781  
Email: younrectangle@gmail.com